

ಒಂದು ಪರಿಚಯ

ಎಫೆನೆಡವಲಿಗೆ ಬರೆದ ಹತ್ತಿಕೆಯು “ಬೈಬಾಲನ ಎಲ್ಲಾ ಪ್ರಸ್ತುತಗಳಲ್ಲಿಯೇ ಬಲು ಶೈಲಣ್ಣವಾದ ಪ್ರಸ್ತುತ” ಎಂದು ಕರೆಯಲಾಗಿದೆ.¹ ರೋಮಾನುರದವಲಿಗೆ ಬರೆದ ಹತ್ತಿಕೆಯಿಂಥ ಇತರ ಸತ್ಯವೇದಿಯ ಪ್ರಸ್ತುತಗಳ, ಬಿಧಾರ್ಥಿಗಳು ಈ ಹತ್ತಿದ ಉತ್ಸುಂಗವಾದ ಉಪಾಧಿಗಳಿಗೆ ಅಪವಾದವನ್ನು ವ್ಯಕ್ತಪಡಿಸುವವರಾಗಿದ್ದಾರೆ. ಹೇಗೆ ನತ್ಯದ ಒಂದು ನಂತರಿಯೆಂದರೆ ಎಫೆನೆಡವಲಿಗೆ ಬಂಡಿತವಾಗಿ ದೇವರ ಸಿತ್ಯದ ಉದ್ದೇಶವನ್ನು ಒಳಗೊಂಡಿದೆ ಹಾಗೂ ಶಾಖಣೆಗೆ ಯೋಗ್ಯವಾಗಿದೆ.

ಶೀಲಕ

ಅಂತರಿಕ ಆಧಾರಗಳು

ಎಫೆನೆಡವಲಿಗೆ ತನ್ನನ್ನು ತಾನು “ಯೇಸು ಕ್ರಿಸ್ತನ ಅಹೋನ್ತಲನಾದ ಹೌಲನು” (1:1) ಮತ್ತು “ಕ್ರಿಸ್ತ ಯೇಸುವಿನ ಸೆರೆಯವನಾದ ಹೌಲನು ...” (3:1) ಎಂದು ನಜಾಜನೆ ಕೊಂಡಿದ್ದಾನೆ. ಹತ್ತಿದ ಅಂಶದಲ್ಲ ವಂದನೆ ಮತ್ತು ತನ್ನ ಹೆನರನ್ನು ನಜಾಜಿಸುವದು ಹೌಲನು ಇತರ ಹತ್ತಿಗಳಂತಹ ಲಕ್ಷಣಗಳನ್ನು ಹೊಂದಿದೆ.² ಎಫೆನೆಡವಲಿಗೆ ಹತ್ತಿಕೆಯು ಲೇಳಕ ಸ್ಪಜಿತಣವನ್ನು ಓದುಗಳಿಗೆ ಹೊಡುವರಂಥಾದ್ದರಿಂದ:

ಓದುಗರ ನಂಜಕೆಯ ಇತರ ಕೈನ್ಯರತ್ನ ಅವರ ಪ್ರೀತಿಯನ್ನು ಅತನು ಸ್ವರ್ತಃ ಕೆಳಿದ್ದಾನೆ [1:15]; ಅವಲಗೊಳಿಸುತ್ತರ ತನ್ನ ಪ್ರೇಯಕ್ಕಿಕ ವಂದನೆಗಳನ್ನು ದೇವಲಿಗೆ ನಮ್ಮೀನಿಸುತ್ತಿದ್ದಾನೆ [1:16]; ತನ್ನನ್ನು ತಾನು ಕ್ರಿಸ್ತನಾದ ಯೇಸುವಿನ ಸೆರೆಯವನು ಎಂದು ವರ್ಣಿಸಿಕೊಂಡಿದ್ದಾನೆ [3:1; 4:1]; ತನಗೆ ಸ್ವರ್ತಃ ತ್ರಿಕಟವಾದ ತ್ರಿಕಟಣಿಯ ಬಗೆಗೆ ಆತನು ಬರೆಯಿತ್ತಿದ್ದಾನೆ [3:3-6]; ನೇವಿಗಾಗಿ ತನ್ನ ದೈವಿಕ ನೇಮಕವನ್ನು ಅತನು ತ್ರಿತಿಹಾದಿನ್ನಿತ್ತಿದ್ದಾನೆ [3:7]; ಓದುಗನು ತನ್ನ ತ್ರಿಪ್ರತಿ ತೊಂದರೆಗಳಿಂದ ಹೃದಯವನ್ನು ಕಳೆದುಕೊಳ್ಳಬಾರದೆಂದು ಉತ್ತೇಜಿಸುತ್ತಿದ್ದಾನೆ [3:13]; ಇತರಲಿಗಾಗಿ ನಮ್ಮವಾದ ಬೇಡಿಕೊಳ್ಳಬ ಮನೋಭಾವವನ್ನು ಧರಿಸಿದ್ದಾರೆ [3:14-19]; ಅನ್ಯರ ಅಲ್ಯಾಂಕಾರೆ ಮತ್ತು ಬಿಷಯ ಲಂಂಹಟಿಯ ಕಿನ್ನಲೆಯಲ್ಲಿ ಓದುಗಳಿಗೆ ಜೀವಿಸುವ ಮತ್ತು ಯೋಜಿಸುವ ಹೊಳಣ ಮಾರ್ಗದ ಕ್ರಿಸ್ತನು ಅವಶ್ಯಕತೆಯನ್ನು ಹೇಳಿದ್ದಾನೆ [4:17-19]; ತ್ರಿಕಟಣಿಗಳಿಗೆ ತನ್ನ ಸ್ವರ್ತಃ ಏಘಾಘಾನವನ್ನು ಹೊಡುವದು [5:32]; ಬೆಡಿಯುಳ್ಳ ರಾಯಭಾಲ ಅಥವಾ ಮಾತನಾಡಲು ಧ್ಯೇಯವನ್ನು ಹೊಂದಿದವನಂತೆ ತನ್ನ ಸ್ವಂತದ ಮೇಲಿಗೆ ಹೂಡಿ ನೆಗಾಗಿ ಅಹಿವಾಲು [6:19]; ಮತ್ತು ವೈಶಿಖಿಕ ವಂದನೆಗಳಿಂದ ನಮೂಹಿ [6:21, 22]; ಮಾಡುವವನಾಗಿದ್ದನು. ಈ ಎಲ್ಲಾ ಸ್ವಭಾವಗಳ ಲೇಳಕ ಮತ್ತು ಓದುಗರ ನಂಬಂಥಕ್ಕೆ ಇರುವ ಸಿರಂತವಾದ ನಾಕ್ಷಿಗಳು ಹೌಲನ ವ್ಯಕ್ತಿಪಡಿಸುವ ನಾಕಾಷ್ಟು ಅವಲೋಕಿಸುವವು ಆಗಿದೆ. ಹಿಂಗಿರುವದಲಿಂದ ಆತನ ಇತರ ಹತ್ತಿಗಳಿಗಿಂತಲೂ ಇದು ಒಂದು ಉಪ್ಪಿಂದ ಎಂದು ಕಂಡು ಬಿಂತದೆ.³

ಎಫೆನೆಡವಲಿಗೆ ಆತನ ಇತರ ಹತ್ತಿಗಳನ್ನು ಅನುಸರಿಸುವಂತಿದ್ದು, ವಂದನೆಯೊಂದಿಗೆ ಅರಂಭವಾಗಿ, ತಾತ್ಪರೆ ಭಾಗದಲ್ಲಿ ಬೆಳೆಸುತ್ತಾ ಮತ್ತು ತ್ರಯಾಗಾತ್ಮಕ ಅನ್ವಯಗಳ,

ತ್ವಂಭೋಽಧನೀಗಳು, ಹಾಗೂ ವ್ಯೇಯತ್ತಿಕೆ ಬಿಷಯಗಳೊಂದಿಗೆ ಸಮಾಹಿಸುತ್ತಿರುವುದು ಇವನ್ನು ಒಳಗೊಂಡಿದೆ. ಭಾಷೆಯೂ ನಹ ಹೆಲಮಣಿಯಾಗಿದೆ. “ನುಮಾರು ಪ್ರತಿಯೊಂದು ವಾಕ್ಯಪ್ರತಿಯೊಂದು ಮತ್ತೊಂದುಕಡೆ ಹೇಳಿದಂಥ ಮಾತಿನ ಪ್ರತಿಧ್ವನಿ ಆಗಿದೆ.”⁴ ಅದಾಹರಣೆಗೆ, ಎಫೆನದ 155 ಪಜನಗಳಲ್ಲಿ 78 ಕೊಲನ್ಸೈದಪರಿಗೆ ಬರೆದ ಹತ್ತಿಕೆಯಲ್ಲಿ ಬಿಬಿಧ ಲೀಟಿಯ ನಾವರತ್ನಿಕದ ಹಂತದಲ್ಲಿ ಸಿಕ್ಕುಪುದಾಗಿವೆ.⁵ ಕೊಲನ್ಸೈದ ಹತ್ತಿಕೆಯು ಹೊಲನ ಯಾಧಾವತ್ತಾದ ಹತ್ತಿಕೆ ಆಗಿದೆ ಎಂದು ಅನೇಕ ಹಂಡಿತರು ಒಪ್ಪಬರಾಗಿದ್ದಾರೆ, ಮತ್ತು ಎರಡೂ ಹತ್ತಿಕೆಗಳ ಮೆಜ್ಜಗೆಯು ಹೊಲನು ಬರೆದ ಎರಡಕ್ಕೂ ಮೊಲ್ಯಾಪನ್ನು ಕೊಡುಪುದಾಗಿದೆ.

ಬಾಹ್ಯ ಪುರಾವೆಗಳು

ಕಾಲಣ್ಣ ಸ್ಕಿತ್‌ ಲಾಯಿನ್⁶ ಹೀಗೆ ಬರೆಯುತ್ತಾರೆ, “ಆರೋಹ ಹೊಲನಲ್ಲಿಟ್ಟ ಯಾವುದೇ ಹತ್ತಿಕೆಗಳೂ ಇಲ್ಲ ... ಹೊಲನು ಬಲವಾದ ಪುರಾವೆಗಳ ಸರಬೆಯನ್ನು ಹೊಂದಿದ್ದಾನೆ ಮತ್ತು ನಾವು ಬಲ್ಲಂತ ಎಫೆನದಪರಿಗೆ ಬರೆದ ಹತ್ತಿಕೆಗಳಿಗಿಂತ ಹೇಳಿಸುದ್ದೆನ್ನು ನಿರಂತರವಾಗಿ ಬಳಸುತ್ತಿದ್ದಾನೆ.”⁷ ಹತ್ತಿಪ್ರತಿ ಸಂಪ್ರದಾಯಕ ಕೈನ್ಯಲಂದ ಮತ್ತು ಧರ್ಮ ಬಿರೋಧಿಗಳ ಮಧ್ಯದಲ್ಲಿ ಎರಡನೆಯ ಶತಮಾನದ ಮಧ್ಯದ ಅವಧಿಯಂದ ಪ್ರಜ್ಞರವಾಗಿ ಪ್ರಜಾರಮಾಡಲ್ಪಟ್ಟಿತು ಎಂದು ಕಾಣುತ್ತದೆ.

ಇದು ಲಪ್ತೋಽದಕ್ಷಿಯರ ಅಡಿಯಲ್ಲಿದ್ದಾಗಲೂ ತಾಡಾ Marcion ನಲ್ಲಿ ಬಿಧ್ಯಕ್ತವಾದ ಸಂಸ್ಥಾನಲ್ಲಿಟ್ಟ ಹಟ್ಟಿಯಲ್ಲಿ ಇದನ್ನು ಸೇಲನಲಾಗಿತ್ತು (c. 3. c. 140). ಆದ್ದರಿಂದ ಅಂತೇನ್ಯಲನಾದ ಹೊಲನು ಮಾತ್ರ ತನ್ನ ಅಧಿಕಾರವನ್ನು ಹೊಂದಿದಂತೆ ಎಂದು Marcion ಗುರುತಿಸಿದ್ದಿಲಂದ ಇವರ ಹೊಲಾಯಿನದ ಮೂಲವು ಈ ಸಮಯದಲ್ಲಿ ಇದು ನಿಖಾರವಾಗಿತ್ತು. Muratorian Canon ಎಂಬುದು (c. 3. c. 180) ಹೊಲನ ಹತ್ತಿಕೆಯ ಅಡಿಯಲ್ಲಿ ಒಳಗೊಂಡಿದೆ. ಲಾರ್ಯಾನ್ ಮತ್ತು ಸಿಲಯ ಭಾಷಾಂತರಗಳ ಇತ್ತೀಚಿನ ಪುರಾವೆಗಳಲ್ಲಿ ಹೊಲಾಯಿನ ಹತ್ತಿಕೆಗಳ ಭಾಗವು ಆದರ ಲೀಟಿಯಾಗಿದೆ... ರೋಬಿನ ಕೈನ್ಯಮಂಟ, ಇಗ್ನೇಟಿಯನ್, ಹೋಲಾಕಾರ್ಡ, ಹೆಮ್ರನ್ಸ್, ಮತ್ತು Didache ನಾಧ್ಯತೆಯ ಬರಹಗಳಲ್ಲಿ ಆದರ ಭಾಷೆಯ ಸ್ತುರಣೆಯ ಅಜ್ಞದೆ.⁷

ಅಂತೇನ್ಯಪಣಿಗಳು

ಎಫೆನ ಹತ್ತಿಕೆಯ ಹೊಲನ ಲೀಲಾಕತ್ತಪ್ರ ಹತ್ತೊಂಬತ್ತನೆಯ ಶತಮಾನದ ಧರ್ಮ ಬಿರೋಧಿಗಳ ತೆಳ್ಳಣ ಐಶ್ವರ್ಯ ಏಕತೆಯ ವಿಶುವಾದನಕ ಎಂದಿಗೂ ಸಂಶಯದ ಅಡಿಯಲ್ಲಿ ಇರಿತ್ತಾರೆ.⁸ ಹೊಲನ ಲೀಲಾಕತ್ತದ ಅಂತೇನ್ಯಪಣಿಗಳ ಅರು ಅಂಶಗಳಲ್ಲಿ ಸಂಕ್ಷಿಪ್ತಕಲನಲ್ಲಿಟ್ಟಿವೆ:⁹

(1) “ಎಫೆನಪ್ರ ಬಿಧಿಕ್ಷುವಾದ ನಾಲ್ಕುತ್ತರಿಡು ಪದಗಳನ್ನು ಹೊಂದಿದ್ದು ಇದು ಅತನು ಇದನ್ನು ಬರೆದಿಲ್ಲ ಎಂಬುದನ್ನು ಪುಟ್ಟಿಲೆಕಿಲನುಪುದಾಗಿದೆ.” ಹೀಗೂ ಹೊಲನು ತನ್ನ ಹತ್ತಿಗಳನ್ನು ಗುರುತಿಸಲು ಬಿಧಿಕ್ಷು ಪದಗಳನ್ನು ಬಳಸಿದ್ದಾನೆ. ಯಾರಾದರೂ ಎರಡು ಹತ್ತಿಕೆಗಳನ್ನು ಬರೆದಿದ್ದಾರೆ, ಒಂದರಲ್ಲಿ ದೇವರ ಇರುಬಿಕೆಯ ಬಗ್ಗೆ ಮತ್ತು ಇನ್ನೊಂದು ನಬ್ಜಿಯ ಕುಲತಾಗಿ ಆದ್ದ ಪುರಾವೆಗಳನ್ನು ಕೊಡಬೇಕಾದಲ್ಲಿ ಆದರಲ್ಲಿ ಅವರು ಬಿಜನ್ಯವಾದ ಶಿಳ್ಳನಂಗ್ರಹವನ್ನು ಬಳಸುತ್ತಾರೆ. ಹೊಲನು ತನ್ನ ಹತ್ತಿಗಳ ಬಗ್ಗೆ ಬಿಜನ್ಯವಾದ ಉದ್ದೇಶಗಳನ್ನು ಹೊಂದಿರುವದಲಂದ ಅತನು ಅದನ್ನು ಅಜವ್ಯಕ್ಕಿಗೊಳಿಸಲು ಬಿಜನ್ಯವಾದ ಲೀಟಿಯಲ್ಲಿ ಬಳಸುಪುದನ್ನು ನಾವು ಅಪೇಕ್ಷಿಸುತ್ತೇವೆ.

(2) “ಗೂಡಾಧಾರ, ‘ಮನೆವಾತೇ’ ಮತ್ತು ‘ಆಸ್ತಿ’ ಎಂಬ ಪದಗಳು ಈ ಹತ್ತಿದಲ್ಲಿ ಹೊಂದಿರಿದ್ದಾರೆ ಸಂಶಯಾತ್ಮಕ ಅಹಾದನೆ: ಆದರೆ ಇದು ನಿಜವಾಗಿ ಅಗಿದಾದರೂ ತಾಡಾ, ಹೊಲನು ಯಾವಾಗಲೂ ಒಂದು ಪದವನ್ನು ಒಂದೇ ಲೀಟಿಯಲ್ಲಿ

ಬಳಕ್ಕನುವ ಕಟ್ಟುಹಾಡಿಗೆ ಜೀಳಲ್ಪತ್ತಿರಲ್ಲ.

(3) “ಃರಿಜನು ಹಬಿತ್ ಅರ್ಥಾತ್ತಲರು ಮತ್ತು ತ್ವಾದಿಗಳು” (ಹೋಅಸಿ 2:20; 4:11) ಎಂಬುದರಲ್ಲಿ ಲೇಖಕನು ಅರ್ಥಾತ್ತಲರನ್ನು ಗೌರವಿಸುವ ಕೈಸ್ತರ ಎರಡನೆಯ ಜನಾಂಗಕ್ಕೆ ನೇಲದವನು ಎಂದು ನೂಡಿಸುವವನಾಗಿರುತ್ತಾನೆ.” ಹೇಗೂ, ಹೊಲನೂ ನಹ ತನ್ನನ್ನು ಮತ್ತು ಎಫೆನೆಡ ಕೈಸ್ತರನ್ನು “ನಂತರಲ್ಲ” (3:8), ಅಥವಾ “ಹಲಿಶುಧ್ರರಲ್ಲ” ಒಬ್ಬರು ಎಂದು ಬಳಗೊಳಿಸುವವನಾಗಿದ್ದಾನೆ.

(4) “ಎಫೆನು ಹತ್ತಡಿ ಅಂತರಲ್ಲ ಪೈಯುತ್ತಿಕ ಪಂದನೆಗಳ ಕೊರತೆಯನ್ನು ಹೊಂದಿದೆ.” ಇದು ಕೇವಲ ವಿವಿಧ ನಭಿಗಳಿಗೆ ಕಳಹಿಸಿದಂಥ ಹತ್ತಡಿ ಅಧಿವನ್ನು ನೂಡಿಸುವವಾಗಿದೆ.

(5) ಅಲ್ಲಿರುವ ““ನಭಿಗೆ” ಎಂಬ ಆಧಾರವು (ಸೋಂಡಿಲ 5:23-32) ಬದಲಾಗಿ ಅದಕ್ಕಿಂತ ಕೇಲ ಸ್ಥಾಯಿ ನಭಿಗಳು ಅಥವಾ ನಭಿಗಳು ಎಂದಾಗಿದೆ.” ಇದು ಹೊಲನಿಗೆ ಅನುಹಯುತ್ಪಾದಿಸ್ತು ಅಗಿದೆ ಆದರೆ ನಾಂಗತ್ಯದಲ್ಲ ಹತ್ತಡಿ ಗುಲಿಯ ಜೊತೆಯಲ್ಲಿ ಇದೆ.

(6) “ಹೊಲಾಯಿನ ಹತ್ತವಲ್ಲದ ಹತ್ತಿಗೆಗಳ ಇರಬಿಕೆ ಹೋಣಿಗೆಗಳ ಅಗಿದೆ.” ಇಫನ್ತ ಲೇಖಕರು ಒಂದೇ ತರದ ಬಿಂಬಿಗಳನ್ನು ಬರೆಯುವಾಗ ಒಂದೇತರದ ಭಾಷೆಯನ್ನು ಬಳಸಿರಬಹುದಾದ್ದಲಿಂದ ಎಫೆನ ಹತ್ತವನ್ನು ಹೊಲನು ಬರೆದದ್ದನ್ನು ಇವುಗಳು ಅಲ್ಲಿಗಳಿಯಲಾರವು.

ನಾರಾಂಶದಲ್ಲ, ಕೇಲನಾಲ ಚೋಲನು ನಂದೆಳವನ್ನು ದಾಳಲು ಮಾಡಲು ಶಾಸ್ತ್ರಿಗಳನ್ನು ಬಳಸಿರಬಹುದು,¹⁰ ಯಾರಾದರೂ ಹೊಸಬಡಂಬಡಿಕೆಯ ಹೈಸ್ತರಕದ ಲೇಖಕನು ಎಂದು ಅತನಿಗೆ ಬಿಂಬಿಕಣ ಕೊಟ್ಟದಕ್ಕಾಗಿ ಯಾವುದೇ ಯೋಣ್ಯವಾದ ಪುರಾವೆಗಳು ಇಲ್ಲ. ಅನೇಕ ದಾಳಿಗಳು ಕೈಸ್ತತತ್ವದ ಹಿಂದಿನ ವರ್ಣಗಳಲ್ಲಿ ಬರೆಯಲ್ಪಟ್ಟಿದ್ದ ಅವುಗಳು ಕಣ್ಣತ ಹೆನಿಸಿಂದ ಬರೆಯಲ್ಪಟ್ಟವುಗಳು,¹¹ ಆದರೆ ಎಫೆನ ಬರೆದ ಹತ್ತಡಿ ಸ್ವಾಂತಿಕ್ಯಯ ಹತ್ತಿಕೆಯನ್ನು ಹೊಂದಿರುವದಕ್ಕೆ ಹೊಲನಿಂದ ದೃಢಿಕೃತವಾದ ಸಾರ್ವತ್ವಿಕ ಒಟ್ಟುಕೊಳ್ಳಬಿಕೆಯ ಸ್ಥಿತಿಯಲ್ಲಿ ಇದೆ.

ಬಿರೆವ ಸ್ಥಳ ಮತ್ತು ನಿನಾಂತ

ಹೊಲನು ಎರಡು ನಂದಭಾಗಗಳಲ್ಲಿ ರೋಮುದ ಸರೆಯಲ್ಲಿ ಇದ್ದನು ಎಂದು ಹಂಡಿತರು ನಾಮಾನ್ಯಾವಾಗಿ ಒಟ್ಟುಕೊಳ್ಳಬವರಾಗಿದ್ದಾರೆ. ಹೊಲನು ಎರಡು ವರ್ಣಗಳವರೆಗೆ ಸರೆಯಾಗಿ ರೋಮುದ ಸರೆಮನೆಯಲ್ಲಿದ್ದನು (ಅರ್ಥಾತ್ತಲರ ಶ್ವರ್ಯಗಳು 28:16-31). ಎಂಬುದರ ಜೊತೆ ನುಮಾರು ಕ್ರಿ.ಶ. 62ಕ್ಕೆ ಅರ್ಥಾತ್ತಲಕ್ಕೆತ್ತಿರುವ ಗಣಸಿಂಹ ಪುರಾವೆಯು ಇದು ಅಗಿದೆ.

ಆತನ ಮೊದಲ ರೋಮನ್ ಸರೆವಾನದಲ್ಲ, “ಸರೆವಾಸಿಯ ಹತ್ತ” ಅಥವಾ “ಸರೆಯ ಹತ್ತಿಕೆ” ಎಂಬುವುಗಳಲ್ಲಿ ಅವೆಲ್ಲವುಗಳು ಕರೆಯಲ್ಪಡುತ್ತವೆ ಎಂಬುದರ ಬಗ್ಗೆ ಬರೆದನು - ಎಫೆನ, ಫಿಲಾಸ್ಟ್, ಕೋಲನ್ಸೆ, ಮತ್ತು ಫಿಲಾಂಜೋನ.¹² Donald Guthrie ರವರು ಹೊಲನು ಎಫೆನದಲ್ಲಿ ಸರೆಯಲ್ಪಟ್ಟಾಗ ಮತ್ತು ಈ ಬಿತಿಯಲ್ಲಿರುವ ಆರಂಭದಲ್ಲಿ ಹತ್ತಗಳನ್ನು ಬರೆಯುವಾಗ ನಾಧ್ಯತೆಗಳ ಆಗು ಹೋಣುಗಳನ್ನು ಹಲೇಸ್ಟಿಸಿ ಆ ಪುರಾವೆಗಳು ಅನಿಸ್ತಿತವಾದವರುಗಳ ಎಂದು ಹಲಗಣಿಸಿದರು. ಆದ್ದಲಿಂದ, “ಸರೆವಾನದ ಹತ್ತಗಳು” ಹೊಲನ ಮೊದಲ ರೋಮನ ಸರೆವಾನದಲ್ಲಿ ಆತನಿಂದ ಬರೆಯಲ್ಪಟ್ಟವು ಎಂಬುದಕ್ಕೆ ಅವರು ನಾಂಪುದಾಯಿಕ ದೃಷ್ಟಿಕೊಣಿಸುವುದನ್ನು ಇಟ್ಟುಕೊಂಡಿದ್ದರು.¹³

ನಭಿಗಳಲ್ಲಿ ಇನ್ನಿಂತುಳುತ್ತಿರುವ ಹೇಗೆ ಎದುಲಿಸಬೇಕು ಎಂಬುದಕ್ಕೆ ನಲಹಗಾಗಿ ಎದುರುನೊಡುತ್ತಾ ಕೋಲನ್ಸೆ, ಎಫೆನ ಶ್ವರ್ಯತ್ವವಾಗಿ ಹೊಲನ ಜೊತೆ ಸ್ವಾತಃ ರೋಮಕ್ಕೆ ತೆಯಾಚಿಸಿದರು (ಸೋಂಡಿಲ ಕೋಲನ್ಸೆ 1:7; 4:12, 13). ಇದಕ್ಕೆ ಜೊತೆಯಾಗಿ, ಹೊಲನು

ಓಡಿಹೊಂದ ದಾನನಾದ, ಒನ್ನೇಲೆಮನ ನಂತರ ದಳ್ಳು ಬಂದನು ಅತನನ್ನು ಹಲವು ಸೀದನು ಮತ್ತು ಕೊಲಸ್ಸೆದ್ದಲ್ಲಿರುವ ಆತನ ಒಡೆಯನಡಿಗೆ ಹಿಂದಕ್ಕೆ ಕಳುಹಿಸುವದು ಅವಶ್ಯಕ ಎಂದು ಅತನನ್ನು ನಂಜಿದನು.¹⁴ ಹೊಲನು ಎಫೆನದ ಮೂರು ವರ್ಷದ ನೇಮೆಯ ಆರಂಭದಲ್ಲ ದಾನರ ಒಡೆಯನಾಗಿದ್ದ ಫಿಲೋಚೋನು¹⁵ ಕೇಗಾರಲೇ ಹೊಲನಿಂದ ಹಲವು ತೀವ್ರತಾಗಿದ್ದನು (ಫಿಲೋಚೋನ 19), ಕೊಲಸ್ಸೆಯವರ ಇನ್ನಾಳಿತ್ತಾಯದ ಜೀವ ವ್ಯವಹಾರದಲ್ಲಿ ಪ್ರಾಣಿ ಅಳ್ಳಿಯಾಗಿತ್ತು ಮತ್ತು ಓಡಿಹೊಂದುತ್ತಿದ್ದ ದಾನನನ್ನು ರಚಿಸಿ ಅತನನ್ನು ಮನೆಗೆ ಕಳುಹಿಸಿದನು. ಆದ್ದರಿಂದ, ಆತನ ಕೊಲನ್ನೆ ಮತ್ತು ಫಿಲೋಚೋನನಿಗೆ ಹತ್ತವನ್ನು ಬರೆದು ತುಳಕನ (ಹೊಲೈನ್ಸ್ 4:7) ಮತ್ತು ಬಹುಶಃ ಒನ್ನೇಲೆಮನ (ಫಿಲೋಚೋನ 10-13). ಮೂಲಕ ಕಳುಹಿಸುವ ವ್ಯವಸ್ಥೆಯನ್ನು ಮಾಡುತ್ತಾನೆ. ತನಿಕ ಮತ್ತು ಒನ್ನೇಲೆಮನು ಏಡಿಯಾಕ್ಸ್ ಹೊಂದುತ್ತಿರುವಾಗ, ಎಫೆನಕ್ಕೆ ಹತ್ತವನ್ನು ಕಳುಹಿಸಿಕೊಡುವ ಅವಕಾಶದ ತ್ವಯೋಜನವನ್ನು ಹೊಲನು ತೆಗೆದುಕೊಂಡನು (ಎಫೆನ 6:21, 22). ಆ ಹಣ್ಣಣದ ನಹೊಂದರು ಬಲ್ಲದ್ವಿಕ್ತಿಲೂ ಹೆಚ್ಚಾದ ದೇವರ ಉದ್ದೇಶವನ್ನು ನಂತರಾಣವಾಗಿ ಒಳಗೊಂಡ ಬಿವರಣೆಯನ್ನು ಈ ಹತ್ತವು ಕೊಟ್ಟಿತ್ತು. ಇದು ನುಮಾರು ಕ್ರ.ಶ. 60-61 ಹೊಲನು ಚೊಡಲ ರೋಮನ್ ಸೆರೆವಾನದಲ್ಲ ಕೊಲನ್ನೆ ಮತ್ತು ಫಿಲೋಚೋನರೊಂದಿಗೆ ಇದ್ದ ದಿನಾಂಕವನ್ನು ಒಳಗೊಂಡಿದೆ.¹⁶

ಡಿ

ಎಫೆನ ಹಣ್ಣಣ

ಎಫೆನವು ಚೊಡಲ ಶರ್ತಮಾನದ ಜಗತ್ತಿನಲ್ಲಿ ದೊಡ್ಡ ಹೆಸರನ್ನು ನಂತಾದಿಸಿದ ಹಣ್ಣಣವಾಗಿತ್ತು, ಚೊಡಲು, ಇದು ಹಾಣಿಜ್ಯದ ಮಹತ್ವವುಳ್ಳ ಹಣ್ಣಣವಾಗಿದ್ದು ಇದು ಕೆಯಾಸ್ಪ ನದಿಕೊಳಡ ಮುಖಜಭಾಬಿಯಾಗಿತ್ತು ಮತ್ತು ಉತ್ತಮವಾದ ಬಂದರನ್ನು ಹೊಂದಿತ್ತು. ಆ ನದಿ ಮತ್ತು ನಂಮುದ್ರಗಳು ಕೊಡುತ್ತಿರುವ ಕಾಣಿಜ್ಯ ತ್ವಯೋಜನಗಳನ್ನು ಇದು ಹಡೆದುಕೊಂಡಿತ್ತು. ಇದಕ್ಕೆ ಜೊತೆಯಾಗಿ, ಎಫೆನದಲ್ಲಿ ಮೂರು ತ್ರಂತು ಹೆದ್ದಾಗಿಗಳ ಕೊಡುತ್ತಿದ್ದು, ಯೂಪ್ರಿಣ್ನೆ, ಏಡಿಯಾ ಮೈನರ್, ಮತ್ತು ಬೀಯಂದರ್ ಕೊಳದಿಂದ ವ್ಯಾಪಾರವನ್ನು ತರುವುದಾಗಿದ್ದವು.

ಎರಡನೇಯದಾಗಿ, ಎಫೆನವು ರಾಜಕೀಯವಾಗಿ ತ್ವರುವವಾಗಿತ್ತು ಯಾಕೆಂದರೆ ಇದು ರೋಮದಿಂದ ಒಟ್ಟಿಗೆ ಹಡೆದ ಬಿತಯೊಳಗಳ ಸ್ವರೂಪಕಾರದ ಎಲ್ಲ ನವಲತ್ತುಗಳ ತ್ವಯೋಜನವನ್ನು ಹಡೆದಿತ್ತು. ಹಣ್ಣಣವು ಕಾಲಭಾಗ ರೋಮನ್ ಸ್ನೇಹಿಕರ ನಿಭಂಗಿತ ಅಡಿಯಲ್ಲಿ ಇರಲಿಲ್ಲ ಮತ್ತು ಜನರು ತಮ್ಮನ್ನು ಅಳುವ ಅಧಿಕಾರಿಗಳನ್ನು ತಾವೇ ಅಲಿಸಿಕೊಳ್ಳುತ್ತಿದ್ದರು. ಅದೇ ನಂಮುದ್ರದಲ್ಲಿ, ಎಫೆನವು ರೋಮನ ನ್ಯಾಯದ ಅವಕಾಶದ ಕೇಂದ್ರವಾಗಿ ಕಾಯೂ ನಿರ್ವಹಿಸುತ್ತಿತ್ತು; ದೇಶಾಧಿಪತಿಯ ವರ್ಷದ ಅರಂಭದಲ್ಲಿ ನಿಶ್ಚಿತ ನಂಮುದ್ರದಲ್ಲಿ ನ್ಯಾಯಾಲಯಗಳನ್ನು ನಡೆಸುತ್ತಿದ್ದನು. ಮುಂದೆ Panionian ಅಷ್ಟಗಳು, ಎಫೆನದಲ್ಲಿ ಮೇನಲ್ (Maius), ಹಣ್ಣಣ ನಡೆದ ಓಲಂಪಿಕ ಆರಂಭದಲ್ಲಿ ಶ್ರೀಪದೆಯನ್ನು ಹಡೆಯಲು ಮತ್ತು ಇವೋನಿಯಾದ ನಂತರಾಣ ಜನಸಂಪೂರ್ಣ ಈ ನಂಧಭಂಗಗಳಾಗಿ ಗುಂಪುಗಳಿತ್ತು.

ಮೂರನೇಯದಾಗಿ, ಎಫೆನವು ಧಾರ್ಮಿಕವಾಗಿ ಮಹತ್ವದ್ದಾಗಿತ್ತು. ಇದರ ಮಹಿಮೆಯ ದಯಾನಾ ಅಥವಾ ಅರ್ಥಾತ್ ದೇವಿಯಾದ್ದು ಆಗಿದ್ದು (ನೋಡಿಲ ಅಪ್ರೋನ್ತಲರ ಕೃತ್ಯಗಳ 19:35), ಅದು ಬಹಳ ದಿನಗಳರೆಗೆ ಯಾರಾದರು ನೇನಿಡಿಪಡುವಂತೆ ಅಲ್ಲಿತ್ತು. ಈ ದೇವಾಲಯವು ಹೂಡಿನ ಜಗತ್ತಿನ ಏಳು ಅಜ್ಞಿತಗಳಲ್ಲಿ ಬಂದಾಗಿತ್ತು. ಇದು 425 ಅಡಿ ಉದ್ದ, 220ಅಡಿ ಅಗಲ, ಮತ್ತು 60ಅಡಿ ಎತ್ತರವಾಗಿತ್ತು. ಈ ದೇವಾಲಯವು 127 ಅಮೃತಶಿಲೆಯ

ಕಂಬಗಳು, ಬಂಗಾರದ, ರತ್ನಗಳು, ಮತ್ತು ಸಂಕೀರ್ಣವಾದ ಹೊರಹೊಡಿಕೆಯ ಹೊಂದಿಕೆಯಲ್ಲಿ ಕಂಬಗಳ ನಾಲನ ಅಥಾರದ ಸ್ತಂಭದ್ವ ಹೊಂದಿಕೆಯಾಗಿತ್ತು. ದೇವಾಲಯದ ಒಳಿನ ದೇವತೆಯನ್ನು ಹೊಂದಿತ್ತು ಮತ್ತು ಪೆಡಿಕೆಯ ಹಿಂದೆ ಮುಖಮೇಲನ ಪರದೆಯ ಇತ್ತು ಪರದೆಯ ಆಚೆ ಅರ್ತಾಗಿ ದೇವಿಯ ಪ್ರತಿಮೆಯ ಇತ್ತು ಅದರ ಮೂಲ ರೂಪವನ್ನು ಯಾರಾ ತಿಜಿದಿರಿಲ್ಲ. ಆದರೆ ಇದು ಪರಲೋಕದಿಂದ ಜಿದ್ದದ್ದು ಎಂದು ಕೆಲವರು ಭಾವಿಸುತ್ತಿದ್ದರು. ಪ್ರತಿಮೆಯ ಮಾಡಲ್ಪಟ್ಟ ವಸ್ತುಗಳು ದೇವದಾರು, ಸೀಡಾರ ಅಥವಾ ಎಬೊನಿ ಅಥವಾ ಕಲ್ಲಿನಿಂದ ಮಾಡಲ್ಪಟ್ಟಿರಬಹುದು. ಬಿಉಯಂಬಾಕ್ಟ್, ಈ ಲೀಟ್ ಯಾಗಿ ಪ್ರತಿಮೆಯ ಬಗ್ಗೆ ಬಿವರಣೆಯನ್ನು ಹೊಡುತ್ತಾರೆ:

... ಆ ಪ್ರತಿಮೆಯ ಕಷ್ಟಗಾದ ಕೂತಂತರ ಬಿಕಾರವಾದ ಪ್ರತಿಮೆಯ ಆಗಿತ್ತು. ಇದು ಅನೇಕ ಸ್ತಂಭಗಳಿಂದ ಕೂಡಿಸ್ತು. ಇದು ಫಲವತ್ತರೆಯ ಜೀವ್ಯೆಯಾಗಿತ್ತು ಮತ್ತು ಒಂದು ಕೃಯಾಗಳ ಒಂದು ಗೂಡುವುದನ್ನು ಮತ್ತು ಮತ್ತೊಂದು ಕೃಯಾಗಳ ಪ್ರಿಜಾಲವನ್ನು ಹಿಡಿದಿತ್ತು. ಇದು ವಿಚಿತ್ರವೂ, ಅಸ್ತಿತ್ವವೂ, ಕುರೂಹಿಯೂ ಆದ ರೂಪವಾಗಿತ್ತು; ಮತ್ತು ಅದರ ಮೂಲದ ಮೇಲೆ ಇದರ ಅರ್ಥವನ್ನು ಯಾರೊಬ್ಬನೂ ತಿಜಿಲ್ಲ ಎಂಬ ಜಿನ್ನೆಯು ಇತ್ತು.¹⁷

ಡಾಯಾನ ದೇವಾಲಯದಲ್ಲಿನ ಆರಾಧನೆಯು ಅರ್ಥಾಟನುವಂತಹ ಮತ್ತು ಭಾವನಾತ್ಮಕ ಅವೇಷಣಿಂದ ಕೂಡಿತ್ತು. ಇದು ಹೆಚ್ಚಾಗಿ ನಾಜಿಕೆಗೇಡಿನ ಮತ್ತು ಉಹಿನಲಾರದಂಥ ಕಾರ್ಯಗಳ ಮೂಲವನ್ನು ಹೊಂದಿದವರು ಗಳಿಂದ ಕೂಡಿತ್ತು. ಈ ದೇವಾಲಯವು ಜನರ ಅಮೂಲ್ಯ ಸಂಗತಿಗಳನ್ನು ಸುರಕ್ಷಿತವಾಗಿಡುವ ಕಾರ್ಯವನ್ನು ನಿರ್ವಹಿಸುವುದಾಗಿತ್ತು ಮತ್ತು ಅದಕ್ಕಾಗಿ ಅದು ಒಂದು ಬ್ಯಾಂಕಿನ ಹಾಗೆ ಕೆಲಸಮಾಡುತ್ತಿತ್ತು. ಇದು ಕೆಷ್ಟ ಅಪರಾಧಗಳಿಗೆಲ್ಲಾ ನಹ ಶ್ರೀಯ ತಾಂಡವಾಗಿದ್ದ ಎಫೆನವನ್ನು ದುಷ್ಪತನಕ್ಕೆ ಮತ್ತು ಅಶ್ವದಂತಿಗೆ ಕುತ್ತಿಸಿದ್ದವಾಗಿ ಮಾಡಿತ್ತು. ಅದಲ್ಲದೆ, ಅಪ್ಪೊನ್ತುಲನಾದ ಹೌಲನು ತಾನು ಬೋಧಿಸಿದ ಇತರ ಸ್ಥಳಗಳಿಂತ ಹೆಚ್ಚಾಗಿ ಈ ಸ್ಥಳದಲ್ಲಿಯೇ ಹೆಬ್ಬಣಂತಹ ಮತ್ತು ಕಳೆದನು.¹⁸

ಏಫೆನೆಟ ನಭಿ

ಅಪ್ಪೊನ್ತುಲರ ಕೃತ್ಯ 13-20ರ ಪ್ರಕಾರ, ಹೌಲನು ಮೂರು ಬೀಳನಲ ಪ್ರಯಾಣಗಳಲ್ಲಿ ಪ್ರತಿಯೊಂದನ್ನು ಅಂತಿಯೋಳಕ್ಕೆ ಸಿಲಿಯಾದಿಂದ ಘೂರಂಜಿಸಿದ್ದನು. Frank J. Goodwin¹⁹ ರವರು ಮತ್ತು Donald Guthrie²⁰ ರವರು ಕ್ರಿ.ಶ. 45 ಮತ್ತು 58ರ ಮಧ್ಯದಲ್ಲಿ ಈ ಪ್ರಯಾಣಗಳ ದಿನಾಂಕವನ್ನು ನಿಗದಿ ಮಾಡಿದ್ದರು. ಎಫೆನದಲ್ಲಿ ಹೌಲನು ಮಾಡಿದ ಕಾರ್ಯದ ಬಿವರಣೆಯ ಅಪ್ಪೊನ್ತುಲರ ಕೃತ್ಯಗಳ 18-20ರಳ್ಳಿ ಕೆಲಸಲ್ಪಟ್ಟಿದ್ದು. ಆತನು ತನ್ನ ಎರಡನೆಯ ಬೀಳನಲ ನೇರವೆಯ ಅರಂಭದಲ್ಲಿ ಪಟ್ಟಣವನ್ನು ತಲುಹಿಡನು ಎಂದು ಹೇಳತ್ತದೆ. ಆತನು ಅಲ್ಲಕಾಲ ಮಾತ್ರ ಅಲ್ಲದ್ದಾಗೆ ಅದರೆ ಮತ್ತೇ ಬರುವ ವಾಗ್ಬಾನದ ಮೇರೆಗೆ ಆತನು ಅಲ್ಲಂದ ಹೊರಣನು (ಅಪ್ಪೊನ್ತುಲರ ಕೃತ್ಯಗಳು 18:19-21).

ಆತನ ಮೂರನೆಯ ಪ್ರಯಾಣದಲ್ಲ, ಕ್ರಿ.ಶ. 50ರ ಮಧ್ಯದಲ್ಲಿ ಆತನು ಹಿಂತಿರುಗಿದನು. ಅಪ್ಪೊನ್ತುಲನ ಪ್ರಸಂಗವನ್ನು ನಿಸ್ಪಂಜಯವಾಗಿ ಪ್ರತಿಕ್ರಿಯಿಸಿದಂತೆ ನಿಶ್ಚಿತ ಶಿಷ್ಯರನ್ನು ಅಲ್ಲ ಕಂಡುಹೊಂಡನು. ಅಪ್ಪೊನ್ತುಲನು ಆತನೊಡನೆ ಎಫೆನದಲ್ಲಿ ಕೆಲಸಮಾಡಿದ್ದನು. ಆತನು ಪ್ರಿಸ್ಲಿ ಮತ್ತು ಅಕ್ಷಿಲರು ಬಲು ನಿಲರವಾಗಿ ವಾಕ್ಯವನ್ನು ಆತನಿಗೆ ಕಡುಸುವ ತನಕ ಯೋಹಾನನು ದೀಕ್ಷಾನ್ವಾನವನ್ನು ಮಾತ್ರ ಅಭ್ಯಾಸ ಮಾಡುತ್ತಿದ್ದನು (ಅಪ್ಪೊನ್ತುಲರ ಕೃತ್ಯಗಳು 18:24-26).

ತೀಂತ್ರಣ ನೇರವೆ ಅಧ್ಯತ್ಮಯನ್ನು ಕೆಳಣಂತೆ ಯೋಹಾನನು ಭೋದನೆಗಾಗಿಯೂ

ಬಂದನು ಮತ್ತು ಜನರನ್ನು ಅವರ ಹಾಹಗೆ ಮುಕ್ತಿಗಾಗಿ ದೀಕ್ಷಾನ್ಯಾಸಕ್ಕಾಗಿ ಆಧ್ಯತ್ಮಿಯನ್ನು ಕೊಟ್ಟನು. ಯೋದಾಯದ ಅರಣ್ಯದಲ್ಲಿಲ್ಲ ಯೋಹಾನನು “ಹಾಹಪಲಹಾರಕ್ಕಾಗಿ ದೇವರ ಕಡೆಗೆ ತಿರುಗಿಕೊಂಡು ದೀಕ್ಷಾನ್ಯಾಸ ಮಾಡಿಸಿಕೊಳ್ಳ” ಎಂದು ಭೋಧಿಸಿದನು (ಮಾತ್ರ 1:4). ಈ ದೀಕ್ಷಾನ್ಯಾಸವು ಮುಂಬಬುದ್ಧಿ ಶ್ರೀಸುಗ್ರಾಹಿ ಜನರನ್ನು ಸಿದ್ಧಮಾಡುವುದೇ ಆಗಿತ್ತು (ಸೋಧಿಲ ಯೋಹಾನ 1:19-51). ಹೇಳೋ, ಶ್ರೀಸುಗ್ರಾಹಿ ಮರಣ ಮತ್ತು ಪುನರುಭ್ರಾನಗಳ ನಂತರ ಮತ್ತು ಅಪೋಸ್ತಲರ ಕೃತ್ಯೇಗಳು 2ರಳ್ಳಿನ ಸಭೆಯ ಆರಂಭದಲ್ಲ ಯೋಹಾನನ್ ದೀಕ್ಷಾನ್ಯಾಸವು ಬಹುಕಾಲ ಅಭ್ಯಾಸದಲ್ಲಿ ಉಂಟಾಗಬಹುದಿಲ್ಲ. ಅಪೋಸ್ತಲನು ಎಥನದಲ್ಲಿ ಕೇವಲ ಸ್ವಾಸಿಕನಾದ ಯೋಹಾನನ್ ಬಗ್ಗೆ ಕಾಪಿದ್ದನು, ಅಪೋಸ್ತಲರ ಕೃತ್ಯೇಗಳು 19ರಳ್ಳಿ ಕೈನ್ಯರಾದವರು ಹಡೆದಂಥ ದೀಕ್ಷಾನ್ಯಾಸವು ಬಹುದಿನ ಹೊಲ್ಯಾಪ್ಲಷ್ಟಾದ್ವಾಗಿರಲಿಲ್ಲ.

ಕೈನ್ಯನೊಡನೆಯ ನಂಬಂಧವನ್ನು ಸ್ವಾಸಿಪಡಿಸಲು, ಹೋಲನು ಎಥನದ ವಿಶ್ವಾಸಿಗಳನ್ನು “ನಿಂದ ನಂಬಿಯಾಗ ಹಬಿತ್ತಾತ್ಮಕರವನ್ನು ಹೊಂದಿದರೋ?” ಎಂದು ಕೇಳಿದನು (ಅಪೋಸ್ತಲರ ಕೃತ್ಯೇಗಳು 19:2). ಅವರು “ಇಲ್ಲ ಹಬಿತ್ತಾತ್ಮಕರವು ಉಂಟೆಂಬದನ್ನೇ ನಾವು ಕೇಳಿಲ್ಲ” ಎಂದು ಉತ್ತರಿಸಿದಾಗ (ಅಪೋಸ್ತಲರ ಕೃತ್ಯೇಗಳು 19:2), ಅವರು ನಲಿಯಾದ ಲೀತಿಯಲ್ಲ ಹಬಿತ್ತಾತ್ಮನ್ನು ಹಡೆದಿಲ್ಲ ಎಂದು ಹೋಲನು ತಿಳಿಸಿದನು. ದೀಕ್ಷಾನ್ಯಾಸವು ಯೇಸುವಿಸಿದ ಅಜ್ಞಾಹಿಸಿನಲ್ಪಟ್ಟಾದ್ವಾಗಿದ್ದು ಮತ್ತು ಹಂಜಾತ್ತಮಾನದಿಂದ ಆಜರಣೆಗೆ ಬಂದದ್ವಾಗಿದ್ದು, “ಯೇಸುವಿನ ಹೆನಲನ್ನಾಗಿ” ಎಂಬುದು “ಹಾಹಕ್ಕೆಮಾಹಣೆಯ” ಮತ್ತು “ಹಬಿತ್ತಾತ್ಮದಾನದ” ವಾಗ್ಣಾನವನ್ನು ಹೊಂದಿದೆ (ಅಪೋಸ್ತಲರ ಕೃತ್ಯೇಗಳು 2:38). ಆದ್ದಲಿಂದ ಹೋಲನು “ಯೇಸುವಿನ ಹೆನಲನ್ನಾಗಿ ದೀಕ್ಷಾನ್ಯಾಸ ಮಾಡಿಸಿಕೊಳ್ಳಲಿ” ಎಂದು ಅಜ್ಞಾಹಿಸಿದನು (ಅಪೋಸ್ತಲರ ಕೃತ್ಯೇಗಳು 19:5). ದೀಕ್ಷಾನ್ಯಾಸ ಹೊಂದಿದವರು ತಾವು ದೀಕ್ಷಾನ್ಯಾಸದ ಉದ್ದೇಶವನ್ನು ಅಲಲುಕೊಳ್ಳಿರುವುದನು ಮತ್ತು ಏರಡನೆಯ ನಾಲ ನಲಿಯಾದ ಕಾರಣಕ್ಕಾಗಿ ಹಿಂಗೆ ನಿಲಿನಲ್ಲ ಮುಖಗುವದು ಕಂಡುಕೊಳ್ಳಿರುವುದಕ್ಕೆ ಇದೆಂದು ಒಳ್ಳೆಯ ಉದಾಹರಣೆಯಾಗಿದೆ. ಇದೇ ಲೀತಿಯಲ್ಲಿಯೇ ಎಥನದ ಸಭೆಯೂ ಕೂಡಾ ನಂಸಾಹಿಸಲ್ಪಟ್ಟತ್ತು.

ಹೋಲನು ಎಥನದಲ್ಲಿ ಯೆಹೋದಿಗಿಜಗಾಗಿ ಮತ್ತು ಗ್ರಿಂಕರ ಜೊತೆ ಸುಮಾರು ಮೂರು ವರ್ಷಗಳಿಂದಿಗೆ ಕೆಲನವನ್ನು ಮುಂದುವರೆಸಿದನು (ಅಪೋಸ್ತಲರ ಕೃತ್ಯೇಗಳು 19:8-10; 20:31), ಹಿಂಗೆ “ಕರ್ತನ ವಾಕ್ಯವು ಬಹಳವಾಗಿ ಹೆಚ್ಚಿತ್ತು ಪ್ರಬಲವಾಯಿತ್ತು” (ಅಪೋಸ್ತಲರ ಕೃತ್ಯೇಗಳು 19:20). ಅರ್ಥಾಗ್ರಹಿ ದೇಖಿಯ ನಂಬಂಧನೊಗಾಗಿ ಮುಲಿಯಲ್ಪಟ್ಟ ದೊಂಬಿಗಾಗಿ ಹೋಲನು ಮೆಂದೊಳ್ಳುತ್ತಾಗಿ ಎಥನವನ್ನು ಒಟ್ಟನ್ನು (ಅಪೋಸ್ತಲರ ಕೃತ್ಯೇಗಳು 20:1); ಅದರೆ ಆ ಮೂರು ವರ್ಷಗಳ ಅವಧಿಯಲ್ಲಿ ಸಭೆಯು ಬಲವಾಗಿ ಬೆರ್ಪಾಲತ್ತು. ಯೆರೂಳಿನಲ್ಲಿ ಅತನ ಮಾರ್ಗದಲ್ಲಿ, ಹೋಲನು ಎಥನದ ಹಿಂತಿಯನ್ನು ಬುಲೆಂಡದಲ್ಲಿ ಭೇಟಿಯಾದನು ಮತ್ತು ಅಪೋಸ್ತಲರ ಕೃತ್ಯೇಗಳು 20:17-34ರಳ್ಳಿ ದಾಖಲಾದಂತಹ ಜೀಜ್ವಾತುಗೊಯಿ ಮಾತುಗಳನ್ನು ಅಡಿದನು.

“ಎಥನದಲ್ಲಿ” (1:1)

ಎಥನಕ್ಕೆ ಹತ್ತಿರು ಕಳುಹಿಸಲಾಯಿತೇ? ಎಲ್ಲ ಹತ್ತುತ್ತೆಕೆಗಳ ಆರಂಭದ ವಾಕ್ಯವು “ಎಥನದಲ್ಲಿ” ಎಂಬ ಅರ್ಥಕೊಡುವ ಬಿಂಬಿತವಾದ ಮೂರು ಹದಗಳನ್ನು ಹೊಂದಿದೆ (1:1). ಎಲ್ಲ ಶಾಂತಿನ ಭಾಷಾಂತರಗಳನ್ನು ಒಳಗೊಂಡು ನಹ ಈ ಹದವು ಭಾಷಾಂತರದಲ್ಲಿದೆ. ಮುರಾಬಾಲಿಯ, ಕಾನಾಸ್, ಬರೆಸಿಯನ್, ಕೈಮೆಂಂಬ್ ಆಫ್ ಅಲೆಕ್ಸಾಂಡ್ರಿಯ ಮತ್ತು ಈ ಹತ್ತಿರು ಮೂರು ಮಾತುಗಳ “ಎಥನ ಹತ್ತಿರೆಯದ್ವಾಗಿದೆ.”²¹ ಮೂಲ ವೇದಭಾಗದಲ್ಲಿರುವ “ಎಥನದಲ್ಲಿ” ಎಂಬ ಹದವು ಇದೆಯೋ ಇಲ್ಲವೋ ಈ ಹತ್ತಿರು ಎಥನದವರಿಗೆ

ಬರೆಯಲ್ಲಿಷ್ಟಿರುವುದು ಎಂದೂ ಅನೇಕ ಹಿಂದಿನ ಲೀಳಕರು ಪರಿಗಣಿಸುವವರಾಗಿದ್ದಾರೆ.²² ಎಫೆನೆದವರು ಹತ್ತಿಕೆಯ ಮೂಲ ಕೆಳಿಗರು ಆಗಿದ್ದು ಎಂಬುದನ್ನು ಒಷ್ಟಿಕೆಳಿಷ್ಟುವುದಕ್ಕೆ ಇದು ಬಲವಾದ ಕಾರಣ ಎಂದು ಕಂಡುಬರುತ್ತದೆ, ಆದರೆ ಇದಕ್ಕಿಂತ ಹೆಚ್ಚಿನ ನಂಗತಿಯನ್ನು ಪರಿಗಣಿಸಬೇಕಾಗಿದೆ.

ಮೀರಿಯಾ ಪ್ರಾಂತ್ಯದಲ್ಲಿನ ಅನೇಕ ಸಭೆಗಳಿಗೆ ಈ ನುಡಿನ್ನು ಕಜನಲ್ಲಿಷ್ಟಿಲ್? “ಎಫೆನೆದಲ್ಲಿ” ಎಂದು ಹೊಂದಿಲ್ಲದ ಮೂರು ಟ್ರೀಕೋ ಹಸ್ತಪ್ರತಿಕೆಗಳು Sinaiticus, Vaticanus, ಮತ್ತು P46²³ ಆಗಿವೆ. ಮೂರರಲ್ಲಿ ಹೇಳಲ ಎರಡು ಹತ್ತಿಕೆಯವು ಮತ್ತು ಅಸ್ತಿತ್ವದಲ್ಲಿರುವ ಉತ್ತಮ ಹಸ್ತಪ್ರತಿಕೆಗಳು ಆಗಿವೆ, ಮತ್ತು ಹೊನೆಯಿದು ಉತ್ತಮ ನಣ್ಣಾ ಅಕ್ಷರದ್ದು ಆಗಿದೆ, ಅಥವಾ ಎಲ್ಲ ಅಂಗ್ಲಭಾಷಯು lowercase letters ನಲ್ಲಿ ಬರುವುದು ಆಗಿವೆ. ಕೆಲ ವಿವರಣಾತ್ಮಕ ಉಲ್ಲೇಖದ 1:15ರ ಪುರಾವೆಯಂತೆ ಹತ್ತಿವನ್ನು ಪಡೆದುಹೊಳ್ಳಬವರ ಪರಿವರ್ತನೆಯನ್ನು ಹೊಲನು ಕೇವಲ ಪರದಿಯ ಮೂಲಕ ತಿಳಿದಿದ್ದನು. ಹೊಲನು ಮೂರು ವರ್ಣಕ್ಕಿಂತ ಹೆಚ್ಚು ವರ್ಣಗಳನ್ನು ಎಫೆನೆದಲ್ಲಿ ಕಳೆದನು ಎಂಬುದು ವಿಜಿತವಾಗಿ ಕಂಡುಬರುತ್ತದೆ. ಹೇಗೆಂದು, ಹೊಲನು ಎಫೆನೆದಿಂದ ಹೊರಹೊಗೊಲ್ಪಿರುವುದಲಿಂದ ಆತನು ನಂಜಕೆಯಿಲ್ಲ ಮತ್ತು ಶ್ರೀತಿಯಿಲ್ಲನ ಅವರ ಬೆಳವಣಿಗೆಯನ್ನು ನಾಜಿಸಿರಬಹುದು. ಅದಕ್ಕೆ ಜೊತೆಯಾಗಿ, ಹೊಲನು ಕೇವಲ ತ್ವಿಸ್ಥಿತಿಯಂದ ಇದ್ದನು ಎಂದು ಎಫೆನೆದವರು ತಿಳಿದಿದ್ದರು ಎಂದು ಕೆಲವರು 3:2ರಲ್ಲಿನ ಆಧಾರವನ್ನು ಸೂಚಿಸುತ್ತಾರೆ. ಹೇಗೆಂದು, ಅಪ್ಪೊನ್ತಲನಾದಂಥ ಹೊಲನಿಂದ ಆದ ಕಾಯಿಗಳನ್ನು ಕೆಳಿಗಾಗ ಅವರು ಹಾಗೆ ಮಾಡಲಬಹುದು. ಮುಂದೆ 3:2-4 ದೇವರು ಆತನಿಗೆ ಪ್ರಕಟಣೆಯನ್ನು ಕೊಟ್ಟಿದ್ದಾನ್ತೋ ಇಲ್ಲವೋ ಎಂಬಧರ ಬರುವಂತೆ ಎಫೆನೆದವರು ಹೊಲನ ಬರಹಗಳ ಮೂಲಕ ಆತನನ್ನು ತೀರ್ಪುವಾಗಿದ್ದರು ಎಂದು ವ್ಯಾಖ್ಯಾನಿಸುವುದಾಗಿದೆ. ಇದು ತಂತಾನೇ ಸರಳವಾಗಿ ಹತ್ತಿ ಎಂದು ನಾಜಿಸಬಹುದಾಗಿದೆ.

ಹೊಲನು, ತನ್ನ ಸಂಶೋದಾಯದಂತೆ ತಾನು ಜೆನಾಗಿ ಬಲ್ಲಿಂತೆ ಸಭೆಗೆ ವ್ಯೇಯಕ್ಕಿರುತ್ತಿರುತ್ತಿರುವುದಂತೆ ಎಫೆನೆದವರು ಹತ್ತಿದ ವಾಸ್ತವವನ್ನು ನುಡ್ಲೆಲೂ ತ್ವಿಜಾರಮಾಡಿರಬೇಕು ಎಂಬುದು ಮುಂದಿನ ಆಧಾರಗಳು ಆಗಿವೆ. 6:23, 24ರ ಅಂತ್ಯಾಶೀಲವಾದವರು ಸಹ, ಯಾವುದೋ ಮೂರನೆಯ ವ್ಯಕ್ತಿಗೆ ಬರದಂತೆ, ಆದಕ್ಕಿಂತ ಹೆಚ್ಚಿನ ಹೊಲನು ತನ್ನ ಇತರ ಹತ್ತಿಕೆಯಿಲ್ಲ ಬಳಸಿದ ಹಾಗೆ ಸಿದ್ಧಿಷ್ಟವಾಗಿ ಎರಡನೆಯ ವ್ಯಕ್ತಿ ಶ್ಯಾಲಯಿಲ್ಲ ನಾಮಾನ್ಯವಾಗಿ ಇದೆ.

ಈ ಎಲ್ಲ ಆಧಾರಗಳನ್ನು ಪರಿಗಣಿಸಿದ ಮೇಲೆ, ಈ ಹತ್ತವು ಸಿದ್ಧಿಷ್ಟವಾಗಿ ಎಫೆನೆದ ಸಭೆಯನ್ನು ಉದ್ದೇಶಿಸಿದ್ದು ಆಗಿದೆಯ ಎಂದು “ಎಫೆನೆದಲ್ಲಿ” ಎಂಬ ಹದದ ಉಪಸ್ಥಿತಿದಲ್ಲಿ ಅನೇಕ ದಾಖಲೆಗಳನ್ನು ಮತ್ತು ಅದ ಕೈಸ್ತರ ಅಜಿತ್ತಾಯಗಳನ್ನು ನಾವು ಹೇಗೆ ವಿವರಿಸಬೇಕು? ಈ ಕೆಳಗಿನ ಸಾಧ್ಯತೆಗಳನ್ನು Henry Clarence Thiessen,²⁴ Donald Guthrie,²⁵ ಮತ್ತು ಇತರರು ನಾಜಿಸಿದ್ದಾರೆ:

(1) “ಹೊಲನ ಈ ಹತ್ತಿಕೆಯನ್ನು ಒಂದು ನುಡಿನ್ನು ಯ ಹತ್ತಿದಂತೆ ಏಷಿಯಾ ಪ್ರಾಂತವನ್ನು ಇಡುವಾಗ ‘ಅಲ್ಲಿರುವ’ (1:1), ಎಂದು ಖಾಲ ಜಣ್ಣ ನಂತರ, ಅದು ಯಾವ ಸಭೆಯಿಲ್ಲ ಇಡುಗಡೆಯಾಗಬೇಕೋ ಆ ಸಭೆಯ ಗುರುತನ್ನು ತುಂಬಲು ಅಥವಾ ಹಿಂಗೆ ಆ ಹೆಸರು ಮೂಲವೆಂದು ಮಾಡಲ್ಪಟ್ಟ ಹತ್ತಿಕೆಯಿಲ್ಲ ಸೇರಲು ಹಾಗೆ ಬರೆದಿದ್ದಾನೆ.” ಈ ವಾದದ ಪ್ರಕಾರ, ನುಮಾರು ತ್ವಿಜಾರತಿಬಿರುವ ಎಲ್ಲ ತ್ವಿತೆಗಳು ಎಫೆನೆದ ಸಭೆಯಂದ ಒದಗಿದ ಹಸ್ತಪ್ರತಿಕೆಗಳಿಂದಲೇ ಮಾಡಲ್ಪಟ್ಟಿರುವೆ. “ಎಫೆನೆದಲ್ಲಿ” ಸಿನಿಯಾಟಿಕನ್ ಮತ್ತು ಪೆಟಿಕನ್ (ಹಿಂದಿನ ವೇದಾಭಾಗವನ್ನು ತ್ವಿತಿಸಿದಿನುತ್ತಾ), ಅನುಹಂಸಿತಿಯಂದ ಇದ್ದು, ಅವುಗಳು ಮುಂದಿನ ಭಾಷಾಂತರದಲ್ಲಿ ಸೇಲನಲ್ಲಿಷ್ಟಿರಬಹುದು.

(2) “ಲವೋದಿತಿಯ ಸಭೆಗೂ ಹತ್ತವು ಕಳುಹಿಸಲ್ಪಟ್ಟತ್ತು.” ಈ ವಾದವು ಹೊಲನ್ನೆ

4:16ರಲ್ಲಿ ಲಪ್ರೋದಿಕಿಯಕ್ಕೆ ಹತ್ತೆ ಕಟ್ಟಿಹಿಡ ಹೊಲನ ಉಲ್ಲೇಖದ ಅಥಾರದ ಮೇಲೆ ಇರುವುದಾಗಿದೆ. ಇಂಥ ಹತ್ತೆ ಬಗ್ಗೆ ನಾವು ಹೆಚ್ಚಿನದನ್ನು ವಿನು ತಿಳಿದಿಲ್ಲ. Marcion ರವರು ಎಫೆಸದರ ಬಗ್ಗೆ ಮಾತನಾಡುತ್ತಾ ಲಪ್ರೋದಿಯ ಹತ್ತಿಕೆ” ಎಂದು ಹೇಳುತ್ತಾರೆ.²⁶ ಹೇಳೋ “ಎಫೆಸಕ್ಕೆ” ಎಂಬುದರ ಜೀತೆ “ಲಪ್ರೋದಿಯ” ಎಂದು ಬದಲಾಯನಲು ಹನ್ನತ್ತಿತೆಯ ಯಾವುದೇ ಅಥಾರಗಳು ಇಲ್ಲ.

(3) “ಹತ್ತೆಪು ಎಲ್ಲದೆಯೂ ಇರುವ ಸಭೆಯನ್ನು ಉದ್ದೇಶಿಸಿ ಇರುವಂಥದ್ದು ಆಗಿದೆ.” ಇದು ಎಲ್ಲ ಹೊಸಬಡಂಬಡಿಕೆಯ ಹತ್ತೆ ಎಂದು ಹೇಳಿದಾಗಬ್ರೂ ಅವರು ಇಂದಿನ ಸಭೆಯನ್ನು ಕೂಡಾ ನೂಜಿನುಪುರದಲಿಂದ ನಾಮಾನ್ಯ ಲಿಂಗಿಯ ಆಗಿದೆ.

ಈ ಹತ್ತೆಪು ಲಪ್ರೋದಿಕಿಯವನ್ನು ನೂಜಿನುತ್ತದೆ ಮತ್ತು ಹನ್ನ ಪ್ರತಿಕೆಯಲ್ಲಿನ “ಎಫೆಸದಲ್ಲ” ಎಂಬುದರಲ್ಲ ಸಿನಿಯಾಟಕನ್ ಮತ್ತು ದೇಟಕನನ್‌ಗಳ ಹನ್ನ ಪ್ರತಿಕೆಯಿಂದ ಅನುಪಸ್ಥಿತಿಯ ಇತರ ಹನ್ನತ್ತಿತೆಗೆಂಬಲ್ಲ “ಎಫೆಸದಲ್ಲ” ಎಂಬುದನ್ನು ಹೊಂದಿರುವ ಅಥಾರವು ಇತರ ಹನ್ನತ್ತಿತೆಗೆಂಬಲ್ಲಯೂ ಮತ್ತು ಹೂಜಿನ ಭಾಷಾಂತರಗಳಲ್ಲಯೂ ಇರುವದನ್ನು ನಿರಾಕರಣದಂತೆ ಇರುವದನ್ನು ನೂಜಿನುಪುರದಾಗಿದೆ ಎಂದು Marcion’ರ ಸಂಜಕೆಯಾಗಿದೆ. ಅದಿ ಲೀಂಗಕರು ಎಫೆಸದ ಸಭೆಯ ಹತ್ತೆ ಎಂದು ಗುರುತಿಸಲ್ಪಡುತ್ತಿತ್ತು ಎಂದು ತೋಲಿನುಪರಾಗಿದ್ದಾರೆ. ಎಫೆಸಕ್ಕೆ ಕಟ್ಟಿಹಿಸಿದ ಹತ್ತೆಪು ಮತ್ತು ಅದರ ಸಂದೇಶವು ಎಲ್ಲಡೆಯಲ್ಲಿನ ಸಭೆಗೂ ಮತ್ತು ಎಲ್ಲ ಸಮಯದಲ್ಲಯೂ ನೂಜಿತವಾದದ್ದಾಗಿದೆ ಎಂದು ಪರಿಗಣಿಸಬಹುದು.

ಉದ್ದೇಶ

ಎಫೆಸದವರಿಗೆ ಹೊಲನು ಹತ್ತೆಪನ್ನು ಬರೆಯುವುದರ ಉದ್ದೇಶವು ಕ್ರಿತನ್ನಾಯ ದೇವರ ಉದ್ದೇಶವನ್ನು ಮತ್ತು ಸಭೆಯನ್ನು ಮುಂದಿರುಸುವುದೂ ಆಗಿತ್ತು. 1:9, 10ರಲ್ಲನಷ್ಟು ಮುಖ್ಯ ವಚನಗಳನ್ನು ಒಳಗೊಂಡಿದೆ. ತನ್ನ ಉದ್ದೇಶದಂತೆ, ಕ್ರಿತನ್ನನ ಮೂಲಕ ಆಕಾಶವನ್ನು ಮತ್ತು ಭೂಮಿಯನ್ನು ಒಂದಾಗಿಸುವ ತನ್ನ ಜಿತ್ತೆದ ಅರ್ಥತಪನ್ನು ಅತನು ಬಲ್ಲವನಾಗಿದ್ದನು ಎಂದು ಹೊಲನು ಉದ್ದೇಶಿಸಿದನು (1:3-14) ಮತ್ತು ಈ ಶೈಂಷ ಅವಕಾಶಗಳನ್ನು ಅಧ್ಯಾತ್ಮಿಕಾಳ್ಜಿಲು ಹೃಧಿಸಿದನು (1:15-23). ಮುಂದೆ, ಯೆಹೂದ್ಯರು ಮತ್ತು ಅನ್ಯರು ಒಬ್ಬಿಗೊಬ್ಬರು ಹೊನನಂಬಂಧದಲ್ಲ ದೇವರೋಡನೆ ಕ್ರಿತನ್ನಲ್ಲ ಒಂದಾಗಿರುವ ಕಾರಣ ಕ್ರಿತನ್ನನ ಮೂಲಕ ದೇವರ ಕಾರ್ಯ ಎಂದು ತ್ರಂಂಭಿಸಿದನು (2:1-22). ಹೊಲನು ಕ್ರಿತ್ತ ದೇಹದಿಂದ ಯೆಹೂದ್ಯಲಿಗೂ ಮತ್ತು ಅನ್ಯಜನರಿಗೂ ತಗಾರುವ ಸುವಾರ್ತೆಯ ತ್ರಂಭಣಿಯನ್ನೂ ಮತ್ತು ಘೋಷಣೆಯನ್ನು ಶಾಫಿನುತ್ತಿದ್ದಾನೆ (3:1-9). ಸಭೆಗಳು ದೇವರ ಯೋಜನೆಯನ್ನು ತಿಳಿಯಿವರೆ ಮಾಡುವ ನಾಥನಾಗಳ ಎಂದು ಮಾತನಾಡುತ್ತಾನೆ (3:10-13) ಮತ್ತು ಸಭೆಗಳು ಅತನ ಯೋಜನೆಯನ್ನು ನಂತ್ರಾಣಗೊಳಿಸಲ ಎಂದು ಹೃಧಿಸುತ್ತಿದ್ದಾನೆ (3:14-21).

ಹತ್ತೆ ಎರಡನೆಯ ಅಥಾದಲ್ಲ ಅತನು ಹೊದಲಾಧಿಕಾರದಲ್ಲ ಹೇಳಿದರ ಶಾಯೋಗಿಕ ಅನ್ವಯವು ಇರುವುದಾಗಿದ್ದೆ. ಕ್ರಿತನ್ನಾಲ್ಲ ಮತ್ತು ಸಭೆಯಲ್ಲ ದೇವರ ಉದ್ದೇಶವನ್ನು ನಂತ್ರಾಣಗೊಳಿಸುವ ಮೂಲಕ ತಿರುಗಿ ಬಕ್ಕಾಗುವ ಮತ್ತು ತತ್ತ್ವದಲ್ಲ ಬಲವಾಗಿರುವದಕ್ಕಾಗಿ ಹೊಲನು ತನ್ನ ಓದುಗಳಿಗೆ ಒತ್ತಾಯಿಸುವವನಾಗಿದ್ದಾನೆ (4:1-6). ಕ್ರಿತನ್ನನ ತನ್ನ ಕಾರ್ಯಗಳ ಮೂಲಕ ಸಭೆಯನ್ನು ಹೇಗೆ ನುಸ್ಜಿತ ಮಾಡಿದನೆಂದು ಆತನು ತೋಲಿಸಿದನು (4:7-16) ಮತ್ತು ಹತ್ತೆಯ ಜೀವಿತದ ಮಾರ್ಗವನ್ನು ತ್ರಜಿಸುವ ಮತ್ತು ಹೊನಜೀವಿತದಲ್ಲ ಜೀವಿಸುವ ಅವಶ್ಯಕತೆಯನ್ನು ಒತ್ತಿತೋಳಿದನು (4:17-5:21). ಗಂಡ ಮತ್ತು ಹೆಂಡಿತಿಯರ, ತಂದೆತಾಯಗಳ, ಮತ್ತು ಮಕ್ಕಳ ಹಾಗೂ ಸೇವಕರು ಮತ್ತು ಒಡೆಯರ ತತ್ತ್ವಗಳ ಅನ್ವಯಸಿ ಮುಂದಿಟ್ಟನು (5:22-6:9). ನಂತರ ದೇವರ ಅಯುಧವಾಗಿ ಇಡಲ್ಪಡುವ ಅವಶ್ಯಕತೆಯನ್ನು

ಮತ್ತು ಕ್ರಿಸ್ತ ಬಿಲದ ಮೂಲಕ ಸ್ಯಾತಾನನನ್ನು ನಿವಾರಿಸುವುದನ್ನು ತೋಲಿಸಿದನು (6:10-20). ಅಂತಿಮವಾಗಿ ಆತನು ತುಳಕನ ಕಾರ್ಯವನ್ನು ವಿವರಿಸಿದನು (6:21, 22) ಮತ್ತು ಅಂತಾಗಿವಾದವನ್ನು ಹೊಳ್ಳಿಸು (6:23, 24).

ಆದ್ದರಿಂದ, ಈ ಜಗತ್ತಿನಲ್ಲಿ ದೇವರ ಉದ್ದೇಶವನ್ನು ಕ್ರಿಸ್ತನ ಮತ್ತು ನಭೀಯ ಮೂಲಕ: ದೇವರ ಉದ್ದೇಶವನ್ನು ಸಂಪೂರ್ಣಗೊಳಿಸುವಂತೆ ಎಫೆನದ ಕೈಸ್ತರನ್ನು ಹೇಳಿಕೊಂಡು ಏಂದು ಹೊಲನು ತನ್ನ ಬರವಣಿಗೆಯಲ್ಲ ಈ ಆರ್ಥಿಕವನ್ನು ಮಂಡಿಸುತ್ತಾನೆ.

ವಿಷಯ

ಎಫೆನ ಹತ್ತಿಕೆಯ ವಿದ್ಯಾರ್ಥಿಗಳು, ವೇದಭಾಗದ ಅಧ್ಯಯನದ ಆರಂಭಕ್ಕಿಂತ ಮುಂಚೆ, ಈ ಹತ್ತದಲ್ಲಿ ಬೆಳವಣಿಗೆಯಾದ ಅಪೋಹಲರ ಬಗೆಗಿನ ವಿಧಿ ವಿಷಯಗಳ ಪ್ರಯೋಜನವನ್ನು ಹಡೆಯುತ್ತಾರೆ:

“ಹರಲೋಕದ ಸ್ಥಳಗಳು.” ಎರವಲು ಹಡೆದ “ಹರಲೋಕದ ಸ್ಥಳಗಳು” ಎಂಬ ಹದವು ಬಹು ನಾಲ ಎಫೆನದಲ್ಲಿ ಸಿಕ್ಕುಪ್ರಾಧಾರಿದೆ (1:3, 20; 2:6; 3:10; 6:12). ಇದು ಒಂದು ಗ್ರಿಕಪದವನ್ನು (*epouraniois*) ಭಾಷಾಂತರಿಸುವುದಾಗಿದ್ದು, ಇದರ ಅಕ್ಷರನಕ ಅರ್ಥವು “ಹರಲೋಕಕ್ಕೆ” ಎಂದಾಗಿದೆ.²⁷ “ಹರಲೋಕಕ್ಕೆ” ಎಂದರೆ ಎಲ್ಲ ಅಕ್ಷೀಕ ಅಶಿಂವಾದಗಳ ಕ್ರಿಸ್ತನಿಂದ ಸಿಕ್ಕುಪ್ರಾಧಾರಿದ್ದು (1:3), ಕ್ರಿಸ್ತನು ದೇವರ ಬಿಂಗಣಿಯಲ್ಲ ಅಸೀನನಾಗಿದ್ದುದನ್ನು ಮತ್ತು ನಭೀಯ ಶಿಫಾರಸ್ನಾಗಿದ್ದು ಕೂಡಾ (1:20, 21), ಮತ್ತು ಕ್ರಿಸ್ತನಿಂದ ಎಜ್ಞಾನಲ್ಪಟ್ಟವರು ಕ್ರಿಸ್ತನ ಜೋತೆ ಕೂತಿರುವುದನ್ನು (2:6), ನಭೀಯ ದೇವರ ಉದ್ದೇಶವನ್ನು ತಿಳಿಯಿದಂತೆ ಮಾಡುವುದನ್ನು (3:10), ಮತ್ತು ಎಲ್ಲ ನಭೀಯ ತನ್ನ ವೇಗಿಗನ್ನು ಕಾರ್ಯ ಪ್ರಾರ್ಥನೆಗೆ ಮಾಡುವುದನ್ನು (6:12) ಹೊಂದಿರುವುದಾಗಿದೆ. ಆದ್ದರಿಂದ, ನಭೀಯ ಕ್ರಿಸ್ತನ ಪುನರುತ್ತಾನ ಮತ್ತು ಆತನ ವರದನೆಯ ಬರೊಣದ ಮಧ್ಯ ಅಸೀತ್ತದಲ್ಲಿ ಇರುವುದಾಗಿದ್ದು ಅದು ಶಿಂಗಾರ್ಲೇ ಯಾವುದು ನಂಭಬಿಸಿದೆಯೋ ಮತ್ತು ಇನ್ನೂ ಯಾವುದು ನಂಭಬಿಸಿಲ್ಲವೋ ಅದರ ಮಧ್ಯ ಇರುವಂಥದ್ದಾಗಿದೆ. ನಭೀಯ ಜಗತ್ತಿನಿಂದೆ ಮತ್ತು ಲೋಕದಿಂದ ಪ್ರಭಾವಿತವರಾಗಿದ್ದಾರೆ. ಆದರೆ ಅದು “ಹರಲೋಕದಲ್ಲಿರುವವರು” ಅಕ್ಷೀಕ ನಾಮೂಜ್ಯದಿಂದ ಕ್ರಿಯಾತ್ಮಕವಾಗಿರುತ್ತದೆ. ನಭೀಯ ಲೋಕಕ್ಕೆ ಸುಖಾರ್ಥಯನ್ನು ತನ್ನತ್ವತಃಪದಿಸುವಾಗ ಮತ್ತು ಲೋಕವನ್ನು ಬದಲಾಯಿಸುವುದನ್ನು ಎದುರುನೋಣುವಾಗ, ಇದೂ ನಿತ್ಯ ಲೋಕವನ್ನು ಅರ್ಥಿಸುವುದಾಗಿ ಇದು ಲೋಕಕ್ಕೆ ಇರುವುದಲ್ಲ ಆದರೆ ಲೋಕದಾಜೆ ಬಹುಕುವಂಥದ್ದಾಗಿದೆ.

“ಕ್ರಿಸ್ತನು.” ಇದು ಕೈಸ್ತರು ಕ್ರಿಸ್ತನ ವಲಯದಲ್ಲಿ ಜೀವಿಸುವವರಾಗಿದ್ದಾರೆ. “ಕ್ರಿಸ್ತನು” ಎಂಬ ಹದವು, ಅಥವಾ ಅದಕ್ಕೆ ನಮಾನವಾದದ್ದು, ಸುಮಾರು ಇಪ್ಪತ್ತಮಾರು ನಾಲ ಎಫೆನ ಹತ್ತಿಕೆಯಲ್ಲಿ ಸಿಕ್ಕುಪ್ರಾಧಾರಿದೆ. ನಂಜಗನ್ತು ಜೀವಿತ ಮತ್ತು ಎಲ್ಲ ಅಕ್ಷೀಕ ಅಶಿಂವಾದಗಳಿಂದ ಅಶಿಂವಿದನಲ್ಪಡುವುದು ಇವು ಕ್ರಿಸ್ತನಿಂದ ಇವೆ ಎಂದು ಹೊಲನು ತೋಲಿಸಿದನು. ಈ ಅಶಿಂವಾದಗಳು ಅಲನಲ್ಪಡುವುದನ್ನು, ಅಂಗಿಲಕಲಿಸಿಕೊಳ್ಳಲ್ಪಡನ್ನು, ಕ್ಷಮಾಪಣೆ, ಮತ್ತು ದೇವರೆಂದಿಗೆ ಸೇಲ ಇರುವುದನ್ನು ಒಳಗೊಂಡಿವೆ. ಕ್ರಿಸ್ತನಿಂದ ಇರುವದು ನಮ್ಮನ್ನು ದೇವರ ವಾರನುದಾರರನ್ನಾಗಿಯೂ, ಹಲಿಶುದ್ವಾತ್ಮನಿಂದ ಮುಂದ್ರಿ ಹಾಕಲ್ಪಟ್ಟರನ್ನಾಗಿ ಇಲನುವದು. ಕ್ರಿಸ್ತನಿಂದ ಇರುವವರು ದೇವರಿಗೆ ಹತ್ತಿರವಾಗಿರುವವರು, ಹರಲೋಕಕ್ಕೆದಲ್ಲಿರುವವರು ಕ್ರಿಸ್ತನ ಜೋತೆ ಕೂತಿರುವವರು, ದೇವರ ಹೊನ ಸ್ಯಾಕ್ಷಿಗಳಾಗಿರುವವರು, ಇತರ ಕೈಸ್ತರನ್ನು ಒಂದು ಮಾಡುವವರೂ, ದೇವರ ಕಟ್ಟಡವು, ದೇವರ ಮುಂದೆ ಧೈರ್ಯಶಾಳಾಗಳು, ಮತ್ತು ದೇವರಿಂದ ಅಧಿಕಾರ ಹೊಡಲ್ಪಟ್ಟವರು ಆಗಿದ್ದಾರೆ. ಇದಕ್ಕೆ ಜೋತೆಯಾಗಿ ಕ್ರಿಸ್ತನು ನಭೀಯ

ತಲೆಯಾಗಿ ಮತ್ತು ದೇಹದ ರಕ್ತಕನಾಗಿಯೂ ಕಂಡಬರುವನು. ಆತನು ದೇವರ ಕಟ್ಟಡದ, ಸಭೆಯ ಮಾಲೆಗಳಲ್ಲಾಗಿರುವವನು ಮತ್ತು ದೇವರ ಉದ್ದೇಶದ ಕೇಂದ್ರಜಂಧ ಆಗಿರುವನು. ಆತನು ಕ್ರಾಂತಿನಲ್ಲಿರುವವನು, ಎಜ್ಜನಲ್ಲಿರುವನು, ಮತ್ತು ಆತನ ಕಾರ್ಯವನ್ನು ಮಾಡುವ ಮೂಲಕ ಸಭೆಯನ್ನು ಸಿದ್ಧಗೊಳಿಸುವವಲಾಗಿ ಕರ್ತನನ್ನು ಮಹಿಮೆಹಕಿಸಿದನು. ಆತನು ಕನ್ನೆಯ ಸಭೆಯ ಮದಂಗನಾಗಿದ್ದಾನೆ ಮತ್ತು ನಾವು ಸ್ತುತಿಸುವ ದೇವರ ಮೂಲಕ ಆಗಿದ್ದಾನೆ. ಕ್ರಿಸ್ತನು ನಮ್ಮ ಕ್ರಿಂತಿಯ ಯೋಗ್ಯವಾದ ವನ್ನು ಆಗಿದ್ದಾನೆ ಎಂದು ಹೌಲನ ಪತ್ತಪು ತೋಳಿಸುವ ಮೂಲಕ ಮುಕ್ತಾಯವಾಗುತ್ತದೆ.

“ನಭೆಯಿ.” ಎಫೆನವು ಕ್ರಿಸ್ತನು ಶಿರನ್ನು ಆದಂತೆ ಸಭೆಯನ್ನು “ಆತನ ದೇಹ” ಎಂದು “ಆತನ ನಂಭೂತಣತೆಯನ್ನು” ಮಂಡಿಸುವುದಾಗಿದೆ (1:22, 23). ಸಭೆಯ ದೇವರ ಕುಟುಂಬವಾಗಿದ್ದ ನಾವು “ದೇವರ ಮನೆಯವರು” ಆಗಿದ್ದೇವೆ (2:19), ಹಲಿಷದ್ವಾತ್ಮನನ್ನು ಹೊಂದಿದವರಾಗಿದ್ದೇವೆ (2:20-22), ಮತ್ತು ಕ್ರಿಸ್ತನ ಕಾಣಿಕೆ ಆಗಿದ್ದೇವೆ (5:23-33). (3:10, 21 ನಕ ನೋಡಿಲಿ.) ಈ ಹದಗಳ ಅರ್ಥವು ಯೋಗ್ಯವಾದ ತಲುಪುವಿಕೆ ಆಗಿದೆ. ಅವುಗಳ ಈ ಅರ್ಥಯನವನ್ನು ಅನ್ವಯಿಸಿ ಹಲಿಷೆಳಿಂದನೆಯಲ್ಲಿ ಇಲನುವವು ಆಗಿದೆ.

“ರಕ್ತಜೀನಿ.” ಹಾಷದಿಂದ ಮನುಷ್ಯನ ರಕ್ತಜೀಯ ಕ್ರಿಸ್ತನ ರಕ್ತದ ಮೂಲಕ ಇಡುಗಡೆಗೊಳ್ಳಲು ಮತ್ತು ಹಾಷದ ದ್ವಾರಾಹಣೆಯನ್ನು ನೂಡಿಸುವುದಾಗಿದೆ (1:7). ಮುಂದೆ ರಕ್ತಜೀಯ ಇಡುಗಡೆಯಾಗಿ ಕರುಣೆ, ಕೃಷ್ಣ ಮತ್ತು ದೇವರ ಕ್ರಿಂತಿಯನ್ನು ನಾಧ್ಯಮಾಡುವುದಾಗಿದೆ (2:1-7). ಶ್ರುತಿಯೆಂಬು ನಂಜಕೆಗೂ ಇದೆಂದು ದೇವರ ವರ ಎಂದು ಅಂಗಿಳಕಲನಲ್ಲಿರುತ್ತದೆ (2:8-10). ಮನುಷ್ಯರ ಮರ್ದು ಮತ್ತು ಮನುಷ್ಯ ಮತ್ತು ದೇವರ ಮರ್ದು ಶಾಂತಿಯನ್ನು ಸಿದ್ಧಮಾಡುವಂಂಥ ಕ್ರಿಸ್ತನ ಮರಣದ ಮೂಲಕ ರಕ್ತಜೀಯ ನಂಭೂತಣಗೊಳ್ಳಲು ವಡು. ರಕ್ತಜೀಯ “ಒಬ್ಬ ಹೊಸಮನುಷ್ಯನು” ಹಲಿಣಾಮುದಣಿನ ದೂರವಾದವರ ಮರ್ದು ನಂಧಾನ ಏಷಣಿಸುವದು (2:15). ಕ್ರಿಸ್ತನ ದೇಹವಾಗಿದೆ. ಈ ರಕ್ತಜೀಯ ಈಗ ಪ್ರಕಟವಾದಂಥ ಮತ್ತು ಸಭೆಯಂದ ಹೊಣಿಸಲ್ಪಟ್ಟಂಥ ಕಾರ್ಯ ನಂಭೂತಣತೆಗಾಗಿ ದೇವರಿಂದ ಅಧಿಕಾರಹೊಂದಿದ್ದು ಆಗಿದೆ (3:1-21).

“ನಡೆಯುವದು.” ಸಭೆಯು - ಜಿನರ ದೇಹವು ಒಬ್ಬಿಗೊಬ್ಬರು ಮತ್ತು ದೇವರೊಡನೆ ನಂಧಾನಮಾಡಿಕೊಳ್ಳಲು - ಅನ್ವೇಣತೆಯಲ್ಲಿ ನಡೆಯುವು ಆಗಿದೆ ಎಂದು ಹೌಲನು ತೋಳಲಿಸಿದನು (4:1-16). ಇದರ ಸದಸ್ಯರು ಹೆಜ್ಜುಕಾಲ ಅಬಿಶ್ವಾಸಿಗಳ ಮಾಡುವ ಹಾಗೆ ನಡೆಯಲಾರಿ (4:17-32), ಆದರೆ ಕ್ರಿಂತಿಯಲ್ಲ (5:1-6), “ಬೆಳಕಿನ ಮಕ್ಕಳ” ಹಾಗೆ ಇರುವದು (5:7-14), ಮತ್ತು ಜ್ಞಾನದಲ್ಲಿ ನಡೆಯುವದು ಆಗಿದೆ (5:15-6:20). ಕ್ರಿಸ್ತಿಯನ ನಡೆಯು, ಅರ್ಥಾಯ 4ಲಿಂದ 6ರಿಂದ ರೆಚರೆಗೆ ವರ್ಣಿಸಲ್ಪಟ್ಟಿದ್ದು, ಹೌಲನು ಅರ್ಥಾಯ 1ಲಿಂದ 3ರಿಂದಿನ ಅರ್ಥಾಯಿದಲ್ಲ ಹೇಳಿದ ಪ್ರಾಯೋಗಿಕ ಅನ್ವಯಿಸೇ ಆಗಿದೆ. ಸಭೆಯ ಹೇಗೆ ತನ್ನನ್ನು ತಾನು ನಡೆಸುವದು, ಸ್ವಾತಾನನ ತಂತ್ರದಿಂದ ಹೊಂದಿಕೆಯಾದ ಕತ್ತಲೆಯ ಜಗತ್ತನ್ನು ದೇವರ ಬೆಳಕಿನದೆಗೆ ತರುವದನ್ನು ಇಮ್ಮ ಹೇಳಲುವುದಾಗಿದೆ.

ನಾರಾಂಶ

- ವಂದನೆಗಳು: ನಂಜಗಂತ್ತ ನಂಭಲಿಗೆ ಹತ್ತ (1:1, 2)
- ಮಹಿಮಾಯಾತ ಸಭೆಯ ಅಂದ್ರೆಶ (1:3-3:21)
 - ಎಲ್ಲ ಆತ್ಮೀಯ ಆಶಿಂವಾದಗಳ ಮತ್ತು ಸಭೆಯ ಉದ್ದೇಶ (1:3-14)
 - ನಭೆಯ ಉದ್ದೇಶವನ್ನು ಆಳವಾಗಿ ಅಲತುಕೊಂಡಂಥ ಕೇಳುಗಳಗೊಳ್ಳಲು ಹೌಲನ ಪ್ರಾರ್ಥನೆ (1:15-23)
 - ನಭೆಯ ಉದ್ದೇಶದ ಹೊರಗೆ ಜೀವಿಸುವಂತವಲಗೆ ಬಿವರಣೆ (2:1-3)

- D. ರಕ್ಷಣೀಯಾನ್ವರ ದೇವರ ನಿತ್ಯಪ್ರದ ಲುಧೆಳ (2:4-10)
- E. ಕ್ರಿಸ್ತನ ರಕ್ತದ ಮಾಲಕ ನಂಧಾನ (2:11-13)
- F. ಶಾಂತಿಯ ಆತನ ದೇಹದಲ್ಲ ನಾಧ್ಯ (2:14-22)
- G. ಅನ್ಯಜನರಿಳ್ಳ ಹೊಲನ ಶೈಯುತ್ತಿಕ ಸೇವ (3:1-7)
- H. ದೇವರ ಜ್ಞಾನವು ತಿಜಯವಂತೆ ಮಾಡಿದ್ದ (3:8-13)
- I. ಶತ್ತಿಗಾರಿ, ಗ್ರಹಿನುವುದಕ್ಕಾಗಿ ಮತ್ತು ನಂಶ್ರಾಂತೆಗಾಗಿ ಖ್ರಿಷ್ಟನೆ ಮಾಡುವದು (3:14-21)
- III. ಮಹಿಮಾಯುತ ನಭೀಯ ಅಭಿಘಾತ (4:1-6:20)
- A. “ಬರ್ಕ್ಯತೆಯನ್ನು ಕಾಹಾಡಿಕೊಳ್ಳುವ ಮಾಲಕ ನಿಮ್ಮ ಕರೆಯಿಲ್ಲ ಯೋಎಗ್ಯಾಪಾಗಿ ನಡೆಯಲ್ಲ” (4:1-3)
- B. ಏಳು ಲಾತಿಯ ಬರ್ಕ್ಯತೆಯನ್ನು ಹೊಂದುವದು (4:4-6)
- C. ನಭೀಯಾನ್ವರದ ಕ್ರಿಸ್ತನ ಪರವನ್ನು ಅರಿತುಕೊಳ್ಳುವದು (4:7-16)
- D. ಅರ್ಥಿತ ಮನಸ್ಸಿನಿಂದ ಹೊಸದಾಗಿ ಇರುವದು (4:17-32)
- E. “ಕ್ರಿಸ್ತನ ಉದಾಹರಣೆಯನ್ನು ಅನುಸರಿಸುವ ಮಾಲಕ ಶ್ರೀತೆಯಿಲ್ಲ ನಡೆಯುವದು” (5:1-6)
- F. “ಬೆಳಕಿನ ಮಕ್ಕಳಂತೆ ನಡೆಯುವದು” (5:7-14)
- G. “ಬೀಳೆಕದಲ್ಲ ನಡೆಯುವದು” (5:15-6:20)
- IV. ಅಂತರ್ಭೂತಿವಾದ: ಶಾಂತಿ ಮತ್ತು ಸಮಾಧಾನದ ಶಿಳೆವಾದ (6:21-24)

ಶಿಷ್ಟ

ದೇವರ ರಕ್ಷಣ್ಯಗಳು

ಜಗತ್ತಿನ ಅಸ್ತಿತ್ವಕ್ಕೆ ಮುನ್ನ, ಮನುಷ್ಯನನ್ನು ನೃತ್ಯಿಸುವ ವಿಜಾರವನ್ನು ದೇವರು ಹೊಂದಿದ್ದನು. ಆತನ ಅದ್ವಿತೀಯ ಜ್ಞಾನದಿಂದ, ಆತನು ಮನುಷ್ಯನು ಎದುರುಜೀಳುವನೆಂದೂ ಮತ್ತು ವಿದೇಶ ಹೋಬದಲ್ಲಿನ ತನ್ನ ಯೋಎಗ್ಯ ಸ್ಥಳವನ್ನು ಕಲೆದುಕೊಳ್ಳುವನೆಂದೂ ಆತನು ತಿಜದಿದ್ದನು. ಆದ್ದರಿಂದ ಆತನು ಆತನ ತರುಗಿಜೀಳುತ್ತೆಯ ನಂಗತಿಗಳಿಂದ ಮನುಷ್ಯನನ್ನು ಜಡಗಾಡಿ ಮಾಡುವ ಯೋಳಣೆಯನ್ನು ಸಹ ಆತನು ಮಾಡಿದನು.

ಮನುಷ್ಯನ ಜೀಳುವಿಕೆಯ ಅಲಯಿವಿಕೆಯ ಮತ್ತು ಜಡಗಡೆಗಾಗಿ ದೇವರ ಬದಲ ಯೋಳಣೆಯ ದೇವದೂತರಿಂದ ರಕ್ಷಣ್ಯವಾಗಿ ಇಡಲ್ಪಣಿತ್ತು. ದೇವರು ತನ್ನ ಯೋಜನೆಯನ್ನು ಕಾಯ್ದಾಗ ಮಾಡುತ್ತಿದ್ದಂತೆಯೇ ಇವರು ಇಶ್ವರ್ಯ ದಿಂದ ನೋಡುವವರಾದರು.

ನಲಯಾದ ನಮಯದಲ್ಲ ದೇವರು ಇನ್ನಾರ್ಯೇಲರ ಜನಾಗದೊಂದಿಗೆ ಒಡಂಬಡಿತೆಯನ್ನು ಮಾಡಿಕೊಂಡನು, ಆದರೆ ದೇವರು ಕಾಯ್ದಾದ ಸಿಜ ಅರ್ಥವು ಅವರ ಕಣ್ಣಿನಿಂದ ಮರೆಯಾಗಿ ಇಡಲ್ಪಣಿತ್ತು. ಕ್ರಿಸ್ತನ ನಮಯದಲ್ಲಿಯೂ ಕೂಡಾ, ಆ ದಿನದ ಹಂಡಿತರಾದ ಧಾರ್ಮಿಕ ನಾಯಕರು ಕೂಡಾ ದೇವರು ಯಾವುದನ್ನು ಇನ್ನಾರ್ಯೇಲರ ಮಾಲಕ ನಂಶ್ರಾಂತೆಾಜನಲು ಬಯಸುತ್ತಾರೆ ಎಂಬುದರ ಬಗ್ಗೆ ತಿಜದಿರಲ್ಲ.

ಒಂದು ದಿನ ಯೀಸುಬಿನ ಶಿಷ್ಯರು ಆತಸಿಗೆ “ಯಾಕೆ ನಾಮ್ಮರೂಪವಾಗಿ ಅವರ ನಂಗಡ ಮಾತನಾಡುತ್ತಿ?” ಎಂದು ಕೇಳಿದಾಗ “ಹರಲೋಕದ ಗುಣ್ಯಗಳನ್ನು ತಿಜಯವ ವರಪು ನಿಮಗೆ ತೋಟಿದ್ದಿ; ಅವಲಗೆ ತೋಟಿಲ್ಲ” ಎಂದು ಉತ್ತಾಸಿದನು (ಮತ್ತಾಯ 13:10, 11). “ಗುಣ್ಯಗಳು” ಎಂಬುದು ಗ್ರೀಕ್ ಪದದ (mustērion)ದಿಂದ ಬಳಕೆಯಾಗಿದ್ದು. ಇದು ಮುಜ್ಝಿಡಲ್ಪಣಿಂಥದ್ದು ಅದರೆ ಈಗ ಇಜ್ಜಟಿಂಥದ್ದಾಗಿರುವುದು ನಳಜಿಸುವದಾಗಿದೆ.

“నుట్టగలు,” అగ, యాపుడే గొప్పవాగి ఇట్టపుగలు ఆదరి కణిగ తేరేద జ్ఞాన ఆగిపే. నాపు ఓదుతుచే,

ଅନାଦିଯାରି ଗୁହ୍ୟପାଦିତ୍ୱ ମୁମ୍ବରୁ କେଣ ଶ୍ରକାଶକ୍ତି ବିଳିଦୁ ଶିଖ୍ୟାଦ
ଦେଇପର ଅଷ୍ଟକେଣୀ ଶ୍ରକାର ଶ୍ରପାଦିଯାଗତ ରୁଂଧଗତ ମୂଲକ ଅନ୍ୟଜନରେଖିଲାଗେ
ନମଜକେଣୀବିଳ ବିଧେୟକ୍ଷେତ୍ରରୁ ଉଠିମୁଦ୍ରାକୁ ଚାରଦେଖେଇନ୍ଦ୍ର ତିଜନଲ୍ଲୟାଦ.
ଶ୍ରକାଶକ୍ତି ବିଳିଦୁପର କେଣ ମୁମ୍ବରୁ ଅନୁନାର ଅନିଦର୍ଶ ଯେବେନ୍ଦ୍ରାଶ୍ରମ
ବିଷ୍ଣୁଯାତ୍ମକାଦିନରୁ ନାମ ନାରୁପବନ୍ଦ ସୁଚାତେଗନୁନାର ଶିମ୍ବନ୍ଦୁ
ଶ୍ରୀରହପଦିନୁପୁରୁଷକ୍ତି ଶକ୍ତିନାରିରୁପ ଜ୍ଞାନଶିଥିଯାଦ ବଜୁନେ ଦେଇଲାଗେ ଯେବେନ୍ଦ୍ର କ୍ରିତ୍ତନ
ମୂଳକ ଯୁଗରୁଗାତଂରଗତିଜ୍ଞାଯା. ସେନ୍ଦ୍ରପ୍ରତିଵାଗିଲ୍ (ରୋତମାତ୍ରର
16:25-27).

ఈ గుప్తగళు ఎందరే ఏను, ఈ “హబిత్ర గుప్తగళు,” ఒందు నాలి బజీడుప్పగళు ఆదరే ఈగ తుకటినల్పుణిచేయే?

(1) ರಹಸ್ಯ.

ನಹೊಂದರೆ, ನಿಮ್ಮನ್ನು ನಿವೇದಿ ಬುದ್ಧಿವಂತರೆಂಬುದಾ ಎಟಿಸಿಕೆಂಬುಳ್ಳೇ ಇದೂಪರೆಗೆ ಗುಪ್ತವಾಗಿದ್ದ ಒಂದು ಸಂಗತಿ ನಿಮಗೆ ತಿಳಿದಿರಲೇಬೇಕೆಂದು ಅಹೋಜ್ಞಿಸುತ್ತೇನೆ. ಅದನೆಂದರೆ ಇನ್ನಾಯೆಲರಳು ಒಂದು ಹಾಲು ಜನಲಿಗೆ ಉಂಟಾದ ಹೊಂಡುತ್ತನವು ಯಾವಾಗಲೂ ಇರದೆ ಅನ್ಯಜನಗಳ ನಮುದಾಯವು ದೇವರ ರಾಜಿದ್ಭೂ ಇರುವ ತನಕ ಮಾತ್ರ ಇರುವುದು (ರೋಮಾತ್ಯರ 11:25).

తావు మేస్కియన్స్‌ల తిరస్కరించి వెళ్లిన ప్రాణికి అప్పిని కొని ఉండిన అందిగు లూహిసిరాల్ల. అప్పు ఆటగించి కాయువంధపరాగిద్దరు. శ్రుతియొబ్బ యీహాది తాయందిను తమ్మి మగువు తీస్తున కాగిరబేచేంబ ఆశేయన్స్ హోందిద్దరు తాను మేస్కియన్స్ కెళ్లిసిదాగి యీహాద్యురు ఆటనన్స్ సిరాకలినువెరెందు దేవరు బల్లవనాగిద్దను. ఇదొందు దేవర పులిశుద్ద రకస్కాగిత్తు.

(2) ಅವರೆಲ್ಲಿಸಿದ ದೇವರ ರಹಸ್ಯ.

ಅವರೆಲ್ಲರೂ ಪ್ರೀತಿಯಿಂದ ಹೊಂಡಿಕೆಯಾಗಿದ್ದ ಬುದ್ಧಿಶೂರವ ಸಿಕ್ಕಿಯವೆಂಬ ಭಾಗವನ್ನು ಹಡೆದು ದೇವರು ತಿಜಸಿದ ಮಹಾವನ್ನು ಅಂದರೆ ತನ್ನಲ್ಲಿ ಜ್ಞಾನ ವಿದ್ಯೆ ನಂಬಂಧಾದ ನಿಕ್ಷೇಪಗಳನ್ನು ಅಡಗಿಸಿಕೊಂಡಿರುವ ಶಿಕ್ಷನನ್ನು ತಿಕ್ಕೆಂದರಾಗಿ ಹುದ್ದಾಯಿದ್ದಾಗಿ ಘರಿಯಿವರು (ಕೌಲಸ್ 2:2; ನೋಡಿಲ್ಲ ಎಫೆನ್ 1:9).

ಯೆಹೂದ್‍ರು ಸುತ್ತಳನ ರಾತ್ರಿಗಳವರಿಂದ ತುಳಿಡಿಲ್ಲದ್ದುತ್ತಿದ್ದಲಿಂದ ತಮ್ಮನ್ನು ಜಡುಗಡೆಗೊಳಿಸುವ ದೇಶದ್ದನೇನಾಹತಿಯನ್ನು, ರಾಜಕೀಯ ರಕ್ಷಣನನ್ನು ಎದುರನೋಂಡುತ್ತಿದ್ದರು. ತಮ್ಮ ದೇವರು ಮಾನವನಂತೆ ದೇಹದಲ್ಲಿ ಇರುವವನು ಅವರ ಮೇಸ್ಟಿಯನಾಗುವುದನ್ನು ಅವರು ಎಂದು ಉಹಿಸಿರಲ್ಲ! ಜಗದ ಉಪ್ಪಿಗಿಂತ ಮುಂಜೆ, ಈ ಎಲ್ಲ ಯೋಜನೆಗಳನ್ನು ದೇವರು ಹೊಂದಿದ್ದನು; ಆದರೆ ಯೇಸುವಿನ ಪುನರುತ್ತಾನದ ತನಕ ಇದು ಬಜ್ಜಿಡಲ್ಪಣಿತ್ತು. ಈಗ ಅದು ನೇರವಾಗಿ ಹೊಳಣಿತವಾದದ್ದು ಆಗಿದೆ: ಮೇಸ್ಟಿಯನು ಮನುಷ್ಯ ದೇಹದಲ್ಲಿ ಇರುವ ದೇವರಲ್ಲಿ ಮತ್ತೇನು ಇಲ್ಲ.

(3) ಕೀಣ್ವನ ಅವಶೇಷವಿಕೆಯ ರಕ್ಖ.

ಆ ಹಾಕ್ಯಪು ಯುಗಿಗಳಂದಲೂ ತಲತಲಾಂತರಿಗಳಂದಲೂ ಮರೆಯಾಗಿತ್ತು; ಈಗಿನ ಕಾಲದಲ್ಲಿ ದೇವಜನಲಗೆ ತಿಳಿನಲ್ಲಿಟ್ಟಿದೆ. ಅನ್ಯಜನಗಳ ಬಿಡುವಾದ ಈ ಮಹುದ ಮಹಿಮಾತೀಶಯವು ಎಷ್ಟುಂಬದನ್ನು ದೇವರು ತನ್ನ ಜನಲಗೆ ತಿಳಿನಾಕ್ಷೇತ್ರ ಮನಸ್ಸು ಮಾಡಿಕೊಂಡನು. ಈ ಮಹುದ ವಿನೆಂದರೆ ತೀಕ್ಷ್ಣ ನಿಮ್ಮಿಳಿದ್ದು ಪ್ರಭಾವದ ನಿರ್ಣಯಗೆ ಆಧಾರ ಭೂತನಾಗಿರುವದೆ (ಕೋಲನ್ 1:26, 27).

ಯೀಹಾದಿಗಳ ಸಹ ಯೀರಾನಲೇಖಿನಾಲ್ಲಿರುವ ದಾಖಿಲನ ಭೌತಿಕ ಸಿಂಹಾಸನದ ಮೇಲೆ ಕೂತುಕೊಳ್ಳುವ, ಚುಸ್ತಿಲ್ಯನನ್ನು ಎದುರುಸೊಲಿಡಿದ್ದರು, ಅದರೆ ಜನರ ಹೃದಯದ ಸಿಂಹಾಸನದಲ್ಲಿ ಕೂತುಕೊಳ್ಳುವ ಅವರೊಳಗೆ ಯಾವರಗಲೂ ಜೀವಿಸುವ ಚುಸ್ತಿಲ್ಯನ ಬಗ್ಗೆ ದೇವರು ಯೋಜಿಸುವವನಾಗಿದ್ದನು. ಯಾವ ಪ್ರಾದಿಯು ಈ ನತ್ಯವನ್ನು ಮನೋಽದಾಲ್ಲ. ಇದು ದೇವರ ಹೃದಯದಲ್ಲಿ ಬಜ್ಜಿಟ್ಟಂಥ ದೇವರ ಇನ್ನೊಂದು ಹಲಿಶುಂಡ್ಡ ಗೋಪ್ಯತೆ ಆಗಿತ್ತು ಅದರೆ ಈಗ ಪ್ರಕಟಿಸಲ್ಲಿಟ್ಟಿದೆ.

(4) ಅಮರತ್ವದ ಗೋಪ್ಯತೆ.

ತೇಣಿಲ, ಇದುವರೆಗೆ ಗುತ್ತಪಾರಿದ್ದ ನಂಗತಿಯನ್ನು ಸಿಮಾರೆ ತಿಳಿಸುತ್ತೇನೆ. ನಾದೆಲ್ಲರೂ ನಿರ್ದಿಷ್ಟೋಣುಪುದಿಲ್ಲ. ಆದರೆ ಈಡೆ ತುಕ್ಕಾಲಿಯ ದ್ವಾರಿಯಾಗುವಾಗ ನಾದೆಲ್ಲರೂ ಒಂದು ಕ್ಷಣಿದಲ್ಲೀ ರಚ್ಯೆಬಹಿಯಿವರೊಳಗಾಗಿ ಮಾಹಣಡವೆವೆ ತುಕ್ಕಾಲಿಯೂ ಉದಾದಲಾಗಿ ನತ್ಯಪಡು ನಿರ್ಬಾಯರಾಗಿ ಎಜ್ಜಿನಲ್ಲಿಡುವರು, ನಾವು ಮಾಹಣಡವೆವೆ. ಲಯವಾಗುವ ಈ ದೇಹವು ನಿರ್ಬಾಯಪ್ರವನ್ನು ಧರಿಸಿಕೊಳ್ಳುವದು ಮರಣಾಧಿನವಾಗುವ ಈ ದೇಹವು ಅಮರತ್ವವನ್ನು ಧರಿಸಿಕೊಳ್ಳುವದೂ ಅವಶ್ಯ (ಇ ಕೋಲಂಥ 15:51-53).

ದೇಹವು ಕೆಟ್ಟದಾಗಿದೆ ಮತ್ತು ಮರಣವು ಮನುಷ್ಯನ ಅತ್ಯವನ್ನು ದೇಹವೆಂಬ ಸೆರೆಪುಸೆಯಿಂದ ಮುಕ್ತಿಗೊಳಿಸುವುದಾಗಿದೆ ಎಂದು ಗ್ರಿಇರು ನಂಬಿತ್ತಿದ್ದರು. ಹೊಲನು ಒಂದು ದಿನ ದೇಹವು ಪ್ರತಿಯೊಬ್ಬ ಮನುಷ್ಯಗೆ ನಿರ್ಬಾಯವಾದ, ಶಾಶ್ವತ ದೇಹವನ್ನು ಕೊಡುವನು ಎಂದು ಆ ತಕ್ಷವನ್ನು ತಿಳಿದನು. ಯೇಸುನ್ನಿತ್ತನು ಭೌತಿಕ ಪುನರುತ್ತಾನದ ಮೂಲಕ ದೇವರು ಮಾನವನ ಶಾಶ್ವತಯ ರಹಸ್ಯವನ್ನು ಪ್ರಕಟಿಸಿದನು.

(5) ತೀಕ್ಷ್ಣ ದೇಹದ ರಹಸ್ಯ.

ಯಾರು ಎಂದು ಸ್ವಶರಿರವನ್ನು ಹಗೆ ಮಾಡಿದಿಲ್ಲ; ಎಲ್ಲರೂ ತಮ್ಮ ಶರಿರಗಳನ್ನು ಪ್ರೋಫೆಸಿ ನಂರಳಿನತ್ತಾರೆ. ಯಾವ ದೇಹಕ್ಕೆ ನಾವು ಅಂಗಗಳಾಗಿದ್ದೇವೋ ನಬೆಯಿಂಬ ಆ ದೇಹವನ್ನು ತೀಕ್ಷ್ಣ ಹಾಗೇಯಿ ಘೋಷಿಸಿ ನಂರಳಿನುತ್ತಾನಲ್ಲ ... ನಾನು ತೀಕ್ಷ್ಣನಿಗೆ ನಭಿನೂ ಇರುವ ನಂಬಿಂಥವನ್ನು ತುಂಡು ಮಾತನಾಡುತ್ತು ಇದ್ದೇನೆ; ಇದುವರೆಗೆ ಗುತ್ತಪಾರಿದ್ದ ಈ ನತ್ಯಧರ್ಮವು ಬಹು ಗಂಭೀರವಾದದ್ದು (ಎಫೆನ 5:29-32).

ನಾವು ಜೀವಿಸಿರುವಂತೆ ನಾವು ವಿನಾಸ್ತು ಕಲಾಯವೆಕ್ಕೋ ನಮ್ಮೆ ನಮುದಾಯದವು ದೇವರ ಒಂದು ದೊಡ್ಡ ಗೋಪ್ಯತೆ ಆಗಿದೆ, ತೀಕ್ಷ್ಣ ದೇಹದಲ್ಲಿ ಒಂದಾಗಿಸಿಕೊಳ್ಳುವ ರಹಸ್ಯವು ಮತ್ತು ಜಗತ್ತಿನಲ್ಲಿ ಅತನ ಉದ್ದೇಶವನ್ನು ನಂತರಣಗೊಳಿಸಲು ಜೊತೆಯಾಗಿ ಕೆಲನ ಮಾಡುವದು ಎಂದು ನಾವು ಅಲಕೊಳ್ಳಬೇಕು.

Chris Bullard

¹John Banister, “Messages of the Books of the New Testament,” in *Fort Worth Christian College Lectures* (1962): 152. ²ରୋମାପୁର୍ବଦଲଗେ ବରେଦ ହୃତିଶୀଳିଙ୍କଠିଲମେଳନପରିନ ପଂଦନେରଭଣ୍ଟୁ ହୋଇଥିଲି. ହୋଲନ୍ମ ବଜିତଚାରି ତନ୍ତ୍ରନ୍ତ୍ତୁ ତାମୁ ହତିଦ ପ୍ରମୁଖବାଦ ଭାଗ ଏବଂବୁଦାରି ନୋଇନ୍ଦିର୍ବାନେ: ନୋଇନ୍ଦିଲ 2 କେଲିଲିଥ୍ 10:1; ଗଲାତ୍ୟ 5:2; କେଲନ୍ତ୍ରେ 1:23; 1 ଧେନ୍ଲେଇନିକ୍ 2:18; ଫିଲୋଚେଲନ 9. ହୋଲନ ହେନଲନଙ୍ଗ ଅଂତ୍ୟବାଦ ହତିଗଭନ୍ତୁ କଳାକ ହୋଇଥିଲ: 1 କେଲିଲିଥ୍ 16:21; କେଲନ୍ତ୍ରେ 4:18; 2 ଧେନ୍ଲେଇନିକ୍ 3:17; ଫିଲୋଚେଲନ 19. ³Donald Guthrie, *New Testament Introduction* (N.p.: Tyndale Press, 1970; reprint, Downers Grove, Ill.: Inter-Varsity Press, 1974), 479–80. ⁴Henry Clarence Thiessen, *Introduction to the New Testament* (Grand Rapids, Mich.: Wm. B. Eerdmans Publishing Co., 1943), 240. ⁵Charles Smith Lewis, “Epistle to the Ephesians,” in *The International Standard Bible Encyclopedeia*, ed. James Orr (Grand Rapids, Mich.: Wm. B. Eerdmans Publishing Co., 1960), 2:959. ⁶Ibid., 956. ⁷Guthrie, 480; Harold W. Hoehner, *Ephesians: An Exegetical Commentary* (Grand Rapids, Mich.: Baker Academic, 2002), 2–6; and Peter T. O’Brien, *The Letter to the Ephesians*, The Pillar New Testament Commentary (Grand Rapids, Mich.: Wm. B. Eerdmans Publishing Co., 1999), 4. ⁸ହେଜ୍ଜିନ ମାହିତିରେ 1519-2001 ଦିନ ହୋଲାଯିନ ଲେଖକପ୍ରକଟେ ହର ମୁତ୍ତୁ ବିରୋଧବାରିଯତ ପଂକିତରନ୍ତ୍ର ହୋଇଥିଲାବିଦ Hoehner’s chart ନୋଇନ୍ଦିଲ. ⁹Thiessen, 240–41. ¹⁰1 କେଲିଲିଥ୍ 16:21 ମୁତ୍ତୁ କେଲନ୍ତ୍ରେ 4:18ରଙ୍ଗ ହଲାରଗଭନ୍ତୁ “ନନ୍ତୁ ନ୍ତେଃକୈସିଯିଲିଦ” ବରେଦିଯୁଦ୍ଧାଦି କେ ଏରଙ୍କ ହତିଗଭନ୍ତୁ ହେଜ୍ଜିଲାନ୍ତୁ କେଲାନ୍ତୁ.

¹¹Pseudographics, କେ ଏଂଦର “ତହ୍ତେ ବରହଗଭଳ୍ପ” ଏଠବୁ ନେଲିଯାର ବଲ୍ଲିଂକ, ହେନର୍ଯୁଗଭନ୍ତୁ ଉଦ୍ଦିଷ୍ଟିପୁରୁଗଭନ୍ତୁ ନୋଇନ୍ଦିଯ ଦାଲାଲ ଏବଂବଧକେଳାନ୍ତୁ. ¹²ନୋଇନ୍ଦି ହତିଗଭଳ୍ପ ଏଠିଦ ହେଜ୍ଜିଦ୍ବୁ ନେରେଯପର ବନ୍ଦ ଆନ୍ତ୍ରେଷୁଲିମ ନାଧ୍ୟତେଯାରିଦେ. ଇତର ଏରଙ୍କ ନେରେଯଚାନ୍ତୁ ହୋଲନ୍ମ ଏଫେନ୍ଦାଲ୍ (କ୍ର. ଶ. 55; ଅଫୋନ୍ତୁଲର କୃତ୍ୟଗଭଳ୍ପ 20:17, 31) ଅଧିଚା କୃତରଦାଲ୍ (କ୍ର. ଶ. 5:8; ଅଫୋନ୍ତୁଲର କୃତ୍ୟ 24:27) ଇନ୍ଦ୍ରାଗ ଅରବିଲାରିଦେ. ରୋମଚାଲାନ୍ତୁ ନେରେଯ ବନ୍ଦ ଅଧ୍ୟଯନକାରୀ ଜ୍ଞେଯ ନୋଇନ୍ଦିଲ Peter T. O’Brien, *Colossians, Philemon, Word Biblical Commentary*, vol. 44 (Waco, Tex.: Word Books, 1982), xlxi-liv; and Owen D. Olbricht and Bruce McLarty, *Colossians and Philemon*, Truth for Today Commentary (Searcy, Ark.: Resource Publications, 2005), 8–9, 494. ¹³Guthrie, 472–78. ¹⁴ହେଜ୍ଜିନ ଜ୍ଞେଗଭଳ୍ପ ଫିଲୋଚେଲନ କୃତରଦାଲ୍ ଇନ୍ଦ୍ରନ୍ମ ଏଠିଦ ନଂବୁତ୍ତେ, ଆଦରେ ଲାହୋଦକିଯପୁ ଆତନ ପ୍ରୟାଣଚାରିତ୍ତ ଏଠିଦ ବନ୍ଦ ଚାଦର୍ପ ହେଜ୍ଜିପୁରାଦ୍ଵାରିଦେ. କେ ଲାତିଯିରାଗ, ହୋଲନ୍ମ କେଲନ୍ତ୍ରେ 4:16ରଙ୍ଗ ନୋଇନ୍ଦିଦଂତ ଫିଲୋଚେଲନରେ ବରେଦ ହୃତିଶୀଳ ଲାହୋଦକିଯକୁ ବରେଦ ହତିଚାରିତ୍ତରେ. (Thiessen, 236–37.) ¹⁵Ibid., 235. ¹⁶Ibid., 233. ¹⁷William Barclay, *Letters to the Seven Churches* (Nashville: Abingdon Press, 1957), 15. ¹⁸For further study of the Artemis cult in Ephesus, see Richard Oster, “The Ephesian Artemis as an Opponent of Early Christianity,” *Jahrbuch für Antike und Christentum* 19 (1976): 24–44; and concerning the cultic significance of the image, see Oster, 28. ¹⁹Frank J. Goodwin, *A Harmony of the Life of St. Paul* (Grand Rapids, Mich.: Baker Book House, 1951; reprint, Ann Arbor, Mich.: Cushing-Malloy, 1973), 35, 87. ²⁰Guthrie, 65–66.

²¹Thiessen, 242. ²²Guthrie, 509. ²³Andrew T. Lincoln, *Ephesians*, Word Biblical Commentary, vol. 42 (Dallas: Word Books, 1990), 1. ²⁴Thiessen, 243–44. ²⁵Guthrie, 510–12. ²⁶Thiessen, 244; Guthrie, 480. ²⁷Ethelbert W. Bullinger, *A Critical Lexicon and Concordance to the English and Greek New Testament* (London: Samuel Bagster and Sons, n.d.; reprint, Grand Rapids, Mich.: Zondervan Publishing House, Regency Reference Library, 1975), 365; see also Walter Bauer, *A Greek-English Lexicon of the New Testament and Other Early Christian Literature*, 3d ed., rev. and ed. Frederick William Danker (Chicago: University of Chicago Press, 2000), 388.